

**S R R K SHARMA ASSOCIATES  
CHARTERED ACCOUNTANTS**



Pranava Complex, Mezzanine Floor  
V th Cross, Malleshwaram  
Bangalore 560003  
Ph: 080-23366990  
Mobile: 9845129825, 9845699894  
E mail: casrrksharma@yahoo.com  
sak.ca1988@gmail.com  
GST No. 29AADFS6605C1ZC

**ಸ್ವತಂತ್ರ ಲೆಕ್ಕಪರಿಶೋಧಕರ ವರದಿ**

ಗೆ,


ಸದಸ್ಯರು,

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ,  
ಬೆಂಗಳೂರು.

ನಾವು ಈ ವರದಿಯ ಜೊತೆಗೆ ಇರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಬೆಂಗಳೂರು (ಇನ್ನು ಮುಂದೆ ಬ್ಯಾಂಕ್ ಎಂದೇ ಉಲ್ಲೇಖಿಸಲಾಗುತ್ತದೆ.) ಇದರ ದಿನಾಂಕ 31 ನೇ ಮಾರ್ಚ್, 2026 ರಂದು ಕೊನೆಗೊಂಡ ಆರ್ಥಿಕ ತ:ಖ್ತೆ ವರದಿಗಳನ್ನು ಮತ್ತು ಇದರಲ್ಲಿ ದಿನಾಂಕ 31ನೇ ಮಾರ್ಚ್ 2026 ರಂದು ಕೊನೆಗೊಂಡ ಆಸ್ತಿ ಮತ್ತು ಜವಾಬ್ದಾರಿ ತ:ಖ್ತೆ ಲಾಭ ಮತ್ತು ನಷ್ಟದ ಲೆಕ್ಕ ಪತ್ರಗಳು ಸೇರಿರುತ್ತವೆ ಇವುಗಳನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ವಿಶಿಷ್ಟ ಲೆಕ್ಕ ಪತ್ರಗಳ ನೀತಿ ಮತ್ತಿತರ ವಿವರಣಾತ್ಮಕ ಮಾಹಿತಿಯನ್ನೊಳಗೊಂಡಿದೆ. ನಾವು ಲೆಕ್ಕ ಪರಿಶೋಧನೆ ಮಾಡಿದ ಬಸವನಗುಡಿ ಶಾಖೆಯ ಲೆಕ್ಕ ಪತ್ರಗಳನ್ನು ಹಣಕಾಸು ತಖ್ತೆ ಇವುಗಳಲ್ಲಿ ಸೇರಿಸಲಾಗಿದೆ.

ಹಣಕಾಸು ಹೇಳಿಕೆಗಳ ಕುರಿತು ಆಡಳಿತ ಮಂಡಳಿಯ ಜವಾಬ್ದಾರಿ

ಬ್ಯಾಂಕಿಂಗ್ ರೆಗ್ಯುಲೇಷನ್ ಅಧಿನಿಯಮ 1949 ( ಸಹಕಾರಿ ಸಂಘಗಳಿಗೆ ಅನ್ವಯಿಸುವಂತೆ ) ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಮಾರ್ಗಸೂಚಿಗಳು (ಅನ್ವಯವಾಗುವಂತೆ) ಮತ್ತು ಕರ್ನಾಟಕ ಸಹಕಾರಿ ಸಂಘಗಳ ಸಹಕಾರಿ ಸಂಘಗಳ ಅಧಿನಿಯಮ 1959 ರ ಕಲಂ 63(1) ರಡಿಯಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಸಮ್ಮತವಾದ/ಒಪ್ಪಿತವಾದ ಅಕೌಂಟಿಂಗ್ ತತ್ವಗಳ ಪ್ರಕಾರ ಬ್ಯಾಂಕಿನ ಹಣಕಾಸಿನ ಸ್ಥಿತಿಗತಿಗಳ ಬಗ್ಗೆ ಹಣಕಾಸಿನ ನಿರ್ವಾಹಣೆಯ ಬಗ್ಗೆ ಮತ್ತು ನಗದು ಹರಿವಿನ ಬಗ್ಗೆ ಒಂದು ಸತ್ಯವಾದ ಮತ್ತು ನ್ಯಾಯೋಚಿತವಾದ ನೋಟವನ್ನು ಕೊಡುವಂಥದ ಬ್ಯಾಂಕಿನ ಆರ್ಥಿಕ ವರದಿಗಳನ್ನು ಸಿದ್ಧ ಪಡಿಸಬೇಕಾದ್ದು ಆಡಳಿತ ವರ್ಗದ ಹೊಣೆಯಾಗಿರುತ್ತದೆ. ಈ ಹೊಣೆಗಾರಿಕೆಯಲ್ಲಿ ಆರ್ಥಿಕ ವರದಿಗಳಲ್ಲಿ ವಂಚನೆಯಿಂದಲೋ ಅಥವಾ ಮಹತ್ವದ ತಪ್ಪು ಹೇಳಿಕೆಗಳು ಇರದಂತೆ ಆಂತರಿಕ ನಿಯಂತ್ರಣಗಳನ್ನು ರೂಪಿಸುವುದು/ ವಿನ್ಯಾಸಮಾಡುವುದು ಅದರ ಅಳವಡಿಸುವಿಕೆ ಮತ್ತು ನಿರ್ವಾಹಣೆಯೂ ಸೇರಿರುತ್ತದೆ.



## ಲೆಕ್ಕಪರಿಶೋಧಕರ ಜವಾಬ್ದಾರಿ

ನಮ್ಮ ಹೊಣೆಗಾರಿಕೆ ಏನೆಂದರೆ ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಈ ಆರ್ಥಿಕ ವರದಿಗಳ ಬಗ್ಗೆ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು. ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ನೀಡಿರುವ ಲೆಕ್ಕಪರಿಶೋಧನೆ ಮಾನದಂಡಗಳ ಪ್ರಕಾರ ನಾವು ಲೆಕ್ಕಪರಿಶೋಧನೆ ಮಾಡಿದ್ದೇವೆ. ಈ ಮಾನದಂಡಗಳ ಪ್ರಕಾರ ಈ ಆರ್ಥಿಕ ವರದಿಗಳು ನೈತಿಕ ಅಗತ್ಯತೆಗಳ ಪ್ರಕಾರ ಮತ್ತೆ ಮಹತ್ವದ ತಪ್ಪುಹೇಳಿಕೆಗಳಿಂದ ಮುಕ್ತವಾಗಿದೆಯೇ ಎಂಬುದರ ಬಗ್ಗೆ ನ್ಯಾಯೋಚಿತವಾದ ಮಟ್ಟಿಗೆ ವಿಶ್ವಾಸವನ್ನು ಹೊಂದಬಹುದೇ ಎಂದು ತಿಳಿಯಲು ಸರಿಯಾಗಿಯೋಚನೆ ಮಾಡಿ ಲೆಕ್ಕಪರಿಶೋಧನೆ ಮಾಡಬೇಕೆಂದು ಈ ಮಾನದಂಡಗಳು ಹೇಳುತ್ತವೆ.

ಲೆಕ್ಕಪರಿಶೋಧನೆ ಎಂದರೆ ಆರ್ಥಿಕ ವರದಿಗಳಲ್ಲಿ ತೋರಿಸುವ ಅಂಕಿ ಅಂಶಗಳು ಮತ್ತು ಪ್ರಕಟಣೆಗಳ ಬಗ್ಗೆ ಸಾಕ್ಷ್ಯಗಳನ್ನು ಪಡೆಯುವುದಕ್ಕೆ ಬೇಕಾದ ಕಾರ್ಯ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಯಾವ ಕಾರ್ಯವಿಧಾನವನ್ನು ಅನುಸರಿಸಬೇಕೆಂಬುದು ಲೆಕ್ಕಪರಿಶೋಧಕರು ಅವರ ವಿವೇಚನೆಯಂತೆ ಇರುತ್ತದೆ. ಇದರಲ್ಲಿ ವಂಚನೆಯಿಂದಲೋ ಅಥವಾ ತಪ್ಪಿನಿಂದಲೋ ಆರ್ಥಿಕ ವರದಿಗಳಲ್ಲಿ ಇರುವ ತಪ್ಪು ಹೇಳಿಕೆಗಳಿಂದ ಉಂಟಾಗುವ ಅಪಾಯಗಳ ಮೌಲ್ಯ ಮಾಪನವನ್ನೂ ಸೇರುತ್ತದೆ. ಈ ಅಪಾಯಗಳ ಮೌಲ್ಯ ಮಾಪನ ಮಾಡುವಾಗ ಲೆಕ್ಕಪರಿಶೋಧಕರು ಸಂಧರ್ಭೋಚಿತವಾಗಿ ಆಯಾ ಪರಿಸ್ಥಿತಿಗಳಲ್ಲಿ ಉಚಿತವಾದ ಸರಿಯಾದ ಲೆಕ್ಕಪರಿಶೋಧನೆ ಕಾರ್ಯ ವಿಧಾನಗಳನ್ನು ರೂಪಿಸಿಕೊಳ್ಳುವಾಗ ಆರ್ಥಿಕ ವರದಿಗಳನ್ನು ಸಿದ್ಧ ಪಡಿಸುವಾಗ ಬ್ಯಾಂಕ್ ಅನುಸರಿಸಬೇಕಾದ ಆಂತರಿಕ ನಿಯಂತ್ರಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಆದರೆ ಅದು ಬ್ಯಾಂಕಿನ ಆಂತರಿಕ ನಿಯಂತ್ರಣದ ಪರಿಣಾಮದ ಬಗ್ಗೆ ಅಭಿಪ್ರಾಯವನ್ನು ಸೂಚಿಸಬೇಕಾಗುತ್ತದೆ.

ನಾವು ಪಡೆದುಕೊಂಡ ಲೆಕ್ಕಪರಿಶೋಧನೆಗೆ ಸಾಕ್ಷ್ಯಾಧಾರಗಳು ನಮ್ಮ ಪರಿಮಿತ ಲೆಕ್ಕಪರಿಶೋಧನೆ ಅಭಿಪ್ರಾಯವನ್ನು ನೀಡಲು ಸಾಕಾಗುತ್ತವೆ ಮತ್ತು ಸರಿಯಾಗಿದೆ ಎಂದು ನಾವು ನಂಬಿದ್ದೇವೆ. ಈ ಸ್ವತಂತ್ರ ಲೆಕ್ಕಪರಿಶೋಧನೆ ವರದಿಯಲ್ಲಿ ಆರ್ಥಿಕ ಪರಿಣಾಮದ ಬಗ್ಗೆ ಸಂಬಂಧ ಪಟ್ಟ ಮಾಹಿತಿಯನ್ನು ಈ ಸ್ವತಂತ್ರ ಲೆಕ್ಕಪರಿಶೋಧನೆ ವರದಿಯಲ್ಲಿ ವರದಿ ಮಾಡಲಾಗಿದೆ. ಮತ್ತಿತರ ಎಲ್ಲಾ ಆಡಳಿತಕ್ಕೆ ಸಂಬಂಧ ಪಟ್ಟ ವಿಷಯಗಳನ್ನು ಲಾಂಗ್ ಫಾರ್ಮ್ ಲೆಕ್ಕಪರಿಶೋಧನೆ ವರದಿ (ಎಲ್.ಎಫ್.ಎ.ಆರ್) ನಲ್ಲಿ ಅದರ ಅನುಬಂಧಗಳಲ್ಲಿ ಒದಗಿಸಲಾಗಿದೆ ಅವುಗಳು ಈ ವರದಿಯ ಒಂದು ಭಾಗವಾಗಿದೆ.

ಒಂದು ಲೆಕ್ಕಪರಿಶೋಧನೆಯ ಅಂಗವಾಗಿ ಲೆಕ್ಕ ಪರಿಶೋಧನೆ ಕುರಿತಾದ ಮಾನದಂಡಗಳ (ಎಸ್.ಎ) ಆಡಿಟಿಂಗ್ ಸ್ಟಾಂಡರ್ಡ್‌ಗಳಿಗನುಸಾರವಾಗಿ ಮಾಡಿರುತ್ತೇವೆ. ನಾವು ವೃತ್ತಿಪರ ವಿವೇಚನೆಯನ್ನು ಪೂರ್ಣ ಪ್ರಮಾಣವಾಗಿ ಲೆಕ್ಕ ಪರಿಶೋಧನೆಯಲ್ಲಿ ಅನುಸರಿಸಿರುತ್ತೇವೆ.

- ಆರ್ಥಿಕ ತ:ಖ್ತಿ ಹೇಳಿಕೆಗಳಲ್ಲಿ ತಪ್ಪು ಹೇಳಿಕೆಗಳನ್ನು ಹುಡುಕಿ ಅವು ಮೋಸ/ವಂಚನೆ/ಅಥವಾ ತಪ್ಪು/ಒಪ್ಪು ವಿನ್ಯಾಸ ಮತ್ತು ಅವುಗಳ ಅಪಾಯಗಳ ಪ್ರತಿಕ್ರಿಯಿಸಿ ಲೆಕ್ಕ ಪರಿಶೋಧನೆ ಕಾರ್ಯ ವಿಧಾನಗಳನ್ನು ನೆರವೇರಿಸುವಿಕೆ ಮತ್ತು ಸಾಕಾದಷ್ಟು ಮತ್ತು ಸಮುಚಿತವಾದ ಲೆಕ್ಕಪರಿಶೋಧನೆ ಸಾಕ್ಷ್ಯವನ್ನು ಪಡೆದುಕೊಳ್ಳುವುದು ಅವು ನಾವು ಅಭಿಪ್ರಾಯವನ್ನು ನೀಡಲು ಆಧಾರವಾಗಿರಬೇಕು ವಂಚನೆಯಿಂದ ಅಗುವ ಅಪಾಯಕ್ಕಿಂತಲೂ ಮತ್ತು ತಪ್ಪು ಹೇಳಿಕೆ/ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚದೆ ಇರುವುದು ಹೆಚ್ಚಿನದಾಗಿರುವುದು, ಏಕೆಂದರೆ ವಂಚನೆಯು ನಾಲ್ಕಾರು ಜನರು ಸೇರಿ ಷಡ್ಯಂತ್ರ ಮಾಡಿರಬಹುದು ಬೇರೆಯವರ ರುಜು ಮಾಡಿರಬಹುದು ಮನ:ಪೂರ್ದಕ/ಬೇಕೆಂತಲೇ ಅಂಕಿಅಂಶಗಳನ್ನು ಬಿಟ್ಟು ಬಿಡುವುದು ತಪ್ಪಾಗಿ ಪ್ರತಿಬಿಂಬಿಸುವುದು ಅಥವಾ ಆಂತರಿಕ ನಿಯಂತ್ರಣಗಳನ್ನು ಮುಚ್ಚಿಡಬಹುದಾಗಿರುತ್ತದೆ.
- ಪರಿಸ್ಥಿತಿಗೆ ಅನುಗುಣವಾಗಿ ಸಮಯೋಚಿತ ಲೆಕ್ಕಪರಿಶೋಧನೆ ಆಂತರಿಕ ನಿಯಂತ್ರಣಗಳನ್ನು ಅರ್ಥ ಮಾಡಿಕೊಳ್ಳಲು ಅದರಂತೆ ಲೆಕ್ಕಪರಿಶೋಧನೆ ಕಾರ್ಯವಿಧಾನಗಳನ್ನು ರೂಪಿಸಿ/ವಿನ್ಯಾಸ ಮಾಡುವುದು ಇವುಗಳು ಅಕೌಂಟಿಂಗ್ ನೀತಿಗಳ ಪರಿಣಾಮಕಾರಿಯಾಗುವುದಕ್ಕೆ ಮತ್ತು ಅಕೌಂಟಿಂಗ್ ಅಂದಾಜುಗಳ ಸಕಾರಣಗಳ ಮತ್ತು ಈ ಬಗ್ಗೆ ಆಡಳಿತ ವರ್ಗವು ಮಾಡಿದ ವಿಷಯ ಪ್ರಕಟಗೊಳಿಸುವಿಕೆ.



000002

- ಆಡಳಿತ ವರ್ಗವು ಉಪಯೋಗಿಸುತ್ತಿರುವ ಚಾಲನೆಯಲ್ಲಿರುವ ಆಧಾರದ ಲೆಕ್ಕ ಪತ್ರ ನಿರ್ವಹಣೆಯ ಬಗ್ಗೆ ನಿರ್ಣಯ ಮತ್ತು ಪಡೆದುಕೊಂಡ ಲೆಕ್ಕಪರಿಶೋಧನೆ ಸಾಕ್ಷ್ಯಧಾರಗಳ ಮೇಲೆ ಸಂಸ್ಥೆಯ ಇನ್ನು ಮುಂದೆಯೂ ಸಹ ಆಡಳಿತ ವರ್ಗವು ಒಂದು ಹಣಕಾಸು ಸಂಸ್ಥೆಯಾಗಿ ಮುಂದುವರೆಯುವ ಬಗ್ಗೆ ವಿಶಿಷ್ಟವಾದ ಸಂದೇಹ ಉಂಟಾಗಬಹುದು. ಆ ತರಹದ ಸಾಮಗ್ರಿಯ ಅನಿಶ್ಚಿತತೆಯು ಉಂಟಾಗಬಹುದು ಎಂಬ ನಿರ್ಣಯಕ್ಕೆ ಬಂದಲ್ಲಿ ನಮ್ಮ ಲೆಕ್ಕ ಪರಿಶೋಧನೆ ವರದಿಯಲ್ಲಿ ಆಂಥಹ ಹೊರಗೆಡುವಿಕೆಯು ನಮ್ಮ ಅಸಂಪೂರ್ಣ ಲೆಕ್ಕ ಪರಿಶೋಧನೆ ವರದಿಯನ್ನು ಮಾರ್ಪಡಿಸ ಬೇಕಾಗುತ್ತದೆ. ನಮ್ಮ ನಿರ್ದಾರಗಳು ನಮ್ಮ ಲೆಕ್ಕಪರಿಶೋಧನೆ ವರದಿಯ ದಿನಾಂಕದ ವರೆಗೂ ಪಡೆದುಕೊಂಡ ಲೆಕ್ಕ ಪರಿಶೋಧನೆ ಸಾಕ್ಷ್ಯಧಾರಗಳನ್ನು ಅವಲಂಬಿಸಿರುತ್ತದೆ, ಆದಾಗ್ಯೂ ಮುಂದಿನ ಘಟನೆಗಳು ಆಥವಾ ಪರಿಸ್ಥಿತಿಯು ಸಂಸ್ಥೆಯು ಒಂದು ವಾಣಿಜ್ಯ ಸಂಸ್ಥೆಯಾಗಿ ಮುಂದುವರೆಯಲು ಇದು ಕಾರಣವಾಗಬಹುದು.

### ಅರ್ಹತಾ ಅಭಿಪ್ರಾಯ (Qualified Opinion)

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ಲಭ್ಯವಿರುವ ಅತ್ಯುತ್ತಮ ಜ್ಞಾನ ಮತ್ತು ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ವರದಿಯ 'ಅರ್ಹತಾ ಅಭಿಪ್ರಾಯ' ವಿಭಾಗದಲ್ಲಿ ವಿವರಿಸಲಾದ ವಿಷಯದ ಪರಿಣಾಮವನ್ನು ಹೊರತುಪಡಿಸಿ, ಮೇಲ್ಕಂಡ ಹಣಕಾಸು ತಃಖ್ತೆ ಭಾರತದಲ್ಲಿ ಅಂಗೀಕರಿಸಲ್ಪಟ್ಟ ಅಕೌಂಟಿಂಗ್ ತತ್ವಗಳಿಗೆ ಅನುಗುಣವಾಗಿ, 31 ಮಾರ್ಚ್ 2026 ರಂತೆ ಬ್ಯಾಂಕಿನ ವ್ಯವಹಾರಗಳ ಸ್ಥಿತಿ ಮತ್ತು ಆ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭದ ನೈಜ ಮತ್ತು ನಿಷ್ಪಕ್ಷಪಾತ ನೋಟವನ್ನು ನೀಡುತ್ತವೆ.

ಹಣಕಾಸು ಹೇಳಿಕೆಗಳ ಮೇಲಿನ ಲೆಕ್ಕಪರಿಶೋಧಕರ ಅರ್ಹತಾ ಅಭಿಪ್ರಾಯದ ವಿವರಗಳು:

- 1) ಚಿನರಲ್ ಲೆಡ್ಜರ್, ಮತ್ತಿತರ ಖಾತೆಗಳ ವಂಚನೆ: ಹೂಡಿಕೆಗಳಲ್ಲಿನ ವಂಚನೆ, ಪೇ ಆರ್ಡರ್, ಬ್ಯಾಂಕ್ ಖಾತೆ ಲೆಕ್ಕಗಳು, ನಗದು ಖಾತೆ, ಅಂತರ ಬ್ಯಾಂಕ್ ಖಾತೆ ಲೆಕ್ಕಗಳು, ಠೇವಣಿ ಖಾತೆ ಹಾಗೂ ಸಿಬ್ಬಂದಿ /ಆಡಳಿತ ವರ್ಗದಿಂದ ವಸೂಲಾತಿ: ಈ ಮೇಲ್ಕಂಡ ವಂಚನೆಗಳಿಗೆ ಸಂಬಂಧಿಸಿದಂತೆ ಪೂರ್ಣಪ್ರಮಾಣದ ವಿವರಗಳು ಬ್ಯಾಂಕ್‌ನಲ್ಲಿ ಲಭ್ಯವಿಲ್ಲ ಮತ್ತು ಅವುಗಳ ವಂಚನೆಯ ಫಲಾನುಭವಿಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ.

1) ಹೂಡಿಕೆಗಳಲ್ಲಿನ ವಂಚನೆ	ರೂ. 244.68 ಕೋಟಿ
2) ನಗದು ಖಾತೆಯಲ್ಲಿನ ವಂಚನೆ;	ರೂ. 58.38 ಕೋಟಿ
3) ಬ್ಯಾಂಕ್ ಖಾತೆಯಲ್ಲಿನ ವಂಚನೆ	ರೂ 20.92 ಕೋಟಿ
4) ಅಂತರ ಬ್ಯಾಂಕ್ ವ್ಯವಹಾರಗಳಲ್ಲಿನ ವಂಚನೆ	ರೂ 1.18 ಕೋಟಿ
5) ಠೇವಣಿಗಳಲ್ಲಿನ ವಂಚನೆ	ರೂ 3.14 ಕೋಟಿ
6) ಪೇ ಆರ್ಡರ್ ಗಳಲ್ಲಿನ ವಂಚನೆ	ರೂ 0.35 ಕೋಟಿ
7) ಸಿಬ್ಬಂದಿ, ಆಡಳಿತವರ್ಗದಿಂದ ವಸೂಲಾತಿ:-ವಂಚನೆ:	ರೂ 0.56 ಕೋಟಿ

ಮೇಲೆ ಹೇಳಿದ ವಂಚನೆ ಪ್ರಕರಣಗಳ ಬಗ್ಗೆ 100% ಅವಕಾಶವನ್ನು ಬ್ಯಾಂಕ್ ಮಾಡಿದೆ. ಈ ರೀತಿ ಮಾಡಿದ ಲೆಕ್ಕ ಪತ್ರದಲ್ಲಿನ ಅವಕಾಶಗಳು 2019-20 ರಿಂದ ಮುಂದುವರೆದಿದೆ. ನಿಯಂತ್ರಕರ ಸೂಕ್ತ ಅನುಮೋದನೆಯ ನಂತರ ಈ ಬಾಕಿ ಹಣಕಾಸು ಮೊತ್ತವನ್ನು ತಾಂತ್ರಿಕವಾಗಿ ತೆಗೆದುಹಾಕಬಹುದಾಗಿದೆ. ಆ ಸಂದರ್ಭದಲ್ಲಿ ಮುಂದೆ ಬ್ಯಾಂಕಿನ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.

- 2) ಅವಧಿ ಮೀರಿದ ಠೇವಣಿಗಳ ಮೇಲಿನ ಬಡ್ಡಿ:



000102

ಅವಧಿ ಮೀರಿದ ಠೇವಣಿಗಳ ಮೇಲೆ ಬಡ್ಡಿಯನ್ನು ಒದಗಿಸಲಾಗಿಲ್ಲ; ಈ ಬಡ್ಡಿಯನ್ನು ಠೇವಣಿದಾರರು ಠೇವಣಿಯನ್ನು ನವೀಕರಿಸುವ ಸಮಯದಲ್ಲಿ ಜಮಾ ಮಾಡಲಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ವೆಚ್ಚವನ್ನು ಲೆಕ್ಕಹಾಕಲು ಬ್ಯಾಂಕ್ ಮರ್ಕೆಂಟೈಲ್ ಅಕೌಂಟಿಂಗ್ ವ್ಯವಸ್ಥೆಯನ್ನು ಅನುಸರಿಸಿಲ್ಲ. ಅವಧಿ ಮೀರಿದ ಠೇವಣಿಗಳ ಮೇಲಿನ ಬಡ್ಡಿಗಾಗಿ ಬ್ಯಾಂಕ್ ಒಟ್ಟು ರೂ. 24,91,52,692/- ಗಳ ಅವಕಾಶವನ್ನು ಮಾಡಿಲ್ಲ. ಇದು ವರ್ಷಕ್ಕೆ 4,69,835/- ರೂ.ಗಳನ್ನು ಒಳಗೊಂಡಿದೆ.

### 3) ಆರ್.ಬಿ.ಐ ಮಾರ್ಗಸೂಚಿಗಳ ಉಲ್ಲಂಘನೆ

ಆರ್.ಬಿ.ಐ ಮಾರ್ಗಸೂಚನೆ ಪಾಲಿಸದಿರುವಿಕೆಯ ಬಗ್ಗೆ ಅನುಬಂಧ 12 ರಲ್ಲಿ ಗಮನ ಹರಿಸುವುದು

### 4) ಅಕೌಂಟಿಂಗ್ ಮಾನದಂಡಗಳು (Accounting standards):

- AS-22 ರ ಪ್ರಕಾರ, ಬ್ಯಾಂಕ್ ಡಿಫರ್ಡ್ ಟ್ಯಾಕ್ಸ್ ಲೈಬಿಲಿಟಿ/ಅಸೆಟ್ಸ್ (deferred tax liability/assets) ಅನ್ನು ಲೆಕ್ಕಹಾಕಬೇಕಾಗಿತ್ತು, ಆದರೆ ಅದನ್ನು ಲೆಕ್ಕಹಾಕಲಾಗಿಲ್ಲ.
- AS-3 ರ ಪ್ರಕಾರ ನಗದು ಹರಬಿನ ತಖ್ತಿಯನ್ನು ಸಿದ್ಧಪಡಿಸಬೇಕಾಗುತ್ತದೆ ಆದರೆ ಅದನ್ನು ಸಿದ್ಧಪಡಿಸಲಾಗಿಲ್ಲ.
- ಕಾರ್ಪೊರೇಟ್ ಅಲ್ಲದ ಸಂಸ್ಥೆ ಹಣಕಾಸು ಹೇಳಿಕೆಗಳ ಕುರಿತಾದ ICAI ಮಾರ್ಗದರ್ಶಿ ಪತ್ರದ ಪ್ರಕಾರ, ಬ್ಯಾಂಕ್ ನಿಗದಿತ ನಮೂನೆಯಲ್ಲಿ ಬ್ಯಾಂಕಿನ ಸ್ಥಿರ ಆಸ್ತಿಗಳ ಪಟ್ಟಿಯನ್ನು (fixed assets schedule) ಸಿದ್ಧಪಡಿಸಿಲ್ಲ.

### ಇತರ ವಿಷಯಗಳು (Other matters)

1) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಡೆಸಿದ ಲೆಕ್ಕಪರಿಶೋಧನೆ - 31-03-2019, 31-03-21, 31-03-22, 31-03-2023, 31.03.2024 ಮತ್ತು 31.03.2025 ರವರೆಗಿನ ಸ್ಥಿತಿಗಾಗಿ.

ಆರ್.ಬಿ.ಐ ಗಮನಿಸಿದ ಗಂಭೀರ ಅಕ್ರಮಗಳು- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2019-2020 ರ ಅವಧಿಯಲ್ಲಿ 31-03-2019 ರ ಸ್ಥಿತಿಗಾಗಿ ಬ್ಯಾಂಕಿನ ಪರಿಶೀಲನೆಯನ್ನು ನಡೆಸಿತ್ತು. ಆರ್.ಬಿ.ಐ ಸಾಲಗಳು ಮತ್ತು ಮುಂಗಡಗಳು, ಠೇವಣಿಗಳು ಮತ್ತು ಆಂತರಿಕ ನಿಯಂತ್ರಣಗಳಲ್ಲಿ ಗಂಭೀರ ಅಕ್ರಮಗಳನ್ನು ಗಮನಿಸಿದೆ ಮತ್ತು ಇದರಿಂದಾಗಿ ಆರ್.ಬಿ.ಐ 10.01.2020 ರಂದು ಬ್ಯಾಂಕಿನ ಮೇಲೆ ಸೆಕ್ಷನ್ 35A ಅನ್ನು ಹೇರಿದೆ ಮತ್ತು ಇದನ್ನು 10 ಆಗಸ್ಟ್ 2026 ರವರೆಗೆ ವಿಸ್ತರಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2022-23 ರಲ್ಲಿ 31-03-2021 ರ ಸ್ಥಿತಿಗಾಗಿ, 2023-24 ರ ಅವಧಿಯಲ್ಲಿ 31-03-2022 ರ ಸ್ಥಿತಿಗಾಗಿ, 2024-25 ರ ಅವಧಿಯಲ್ಲಿ 31-03-2023 ಮತ್ತು 31.03.2024 ರ ಸ್ಥಿತಿಗಾಗಿ ಹಾಗೂ 2025-26 ರ ಅವಧಿಯಲ್ಲಿ 31.03.2025 ರ ಸ್ಥಿತಿಗಾಗಿ ಬ್ಯಾಂಕಿನ ಪರಿಶೀಲನೆಯನ್ನು ನಡೆಸಿದೆ.

2) 31-03-2019 ರ ಸ್ಥಿತಿಯ ಮೇಲಿನ ಪರಿಶೀಲನಾ ವರದಿಯ ಆಧಾರದ ಮೇಲೆ ಆರ್.ಬಿ.ಐ ಕೈಗೊಂಡ ಕ್ರಮಗಳು.



000304

ಎ) ಬ್ಯಾಂಕಿನ ಮಂಡಳಿಯಲ್ಲಿ ಪ್ರಮುಖ ಬದಲಾವಣೆಗಳು - ಆರ್‌ಬಿಐ ಪರಿಶೀಲನೆಯ ಸಮಯದಲ್ಲಿ ಪತ್ತೆಯಾದ ಬೃಹತ್ ಪ್ರಮಾಣದ ಅಕ್ರಮಗಳು ಮತ್ತು ವಂಚನೆಗಳ ಕಾರಣದಿಂದಾಗಿ 18.05.2020 ರಂದು ನಿರ್ದೇಶಕರ ಮಂಡಳಿಯನ್ನು ರದ್ದುಗೊಳಿಸಲಾಯಿತು ಮತ್ತು ಆಡಳಿತಾಧಿಕಾರಿಯನ್ನು ನೇಮಿಸಲಾಯಿತು.

ಬಿ) ಆರ್‌ಬಿಐ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 56 ರೊಂದಿಗೆ ಓದಲಾದ ಸೆಕ್ಷನ್ 35A ಅಡಿಯಲ್ಲಿ ನಿರ್ದೇಶನಗಳನ್ನು ಹೊರಡಿಸಿದೆ, ಈ ನಿರ್ದೇಶನದ ಪ್ರಕಾರ, ಆದೇಶದಲ್ಲಿ ನಿಗದಿಪಡಿಸಲಾದ ಮಿತಿಗಳು ಮತ್ತು ಷರತ್ತುಗಳ ಪ್ರಕಾರ ಸಾಲಗಳ ವಸೂಲಾತಿ, ಠೇವಣಿಗಳ ನವೀಕರಣ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಭರಿಸುವುದನ್ನು ಹೊರತುಪಡಿಸಿ ಬ್ಯಾಂಕ್ ನಿಯಮಿತ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಅನುಮತಿಸಲಾಗುವುದಿಲ್ಲ.

### 3) ವಿಧಿವಿಜ್ಞಾನ ಲೆಕ್ಕಪರಿಶೋಧನೆ (Forensic Audit):

ಬ್ಯಾಂಕ್‌ನ ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ (Foresnic Audit) ಮಾಡಲು ಆರ್.ಬಿ. ಐ ಸನ್ನದು ಲೆಕ್ಕಿಗರನ್ನು ನೇಮಕಮಾಡಿ ಕೆಲವು ನಿರ್ದಿಷ್ಟ ವಲಯಗಳನ್ನು ವಿಧಿವಿಜ್ಞಾನ ಲೆಕ್ಕಪರಿಶೋಧನೆಗೆ ಒಳಪಡಿಸಲು ತಿಳಿಸಿದೆ. ಅದರಂತೆ ವಿಧಿವಿಜ್ಞಾನ ಲೆಕ್ಕ ಪರಿಶೋಧಕರು, ಲೆಕ್ಕಪರಿಶೋಧನೆಯನ್ನು ನಡೆಸಿ ದಿನಾಂಕ 26-05-2025 ರಂದು ತಮ್ಮ ವರದಿಯನ್ನು ನೀಡಿದ್ದಾರೆ. ವಿಧಿವಿಜ್ಞಾನ ಲೆಕ್ಕಪರಿಶೋಧನೆ ಶಿಫಾರಸ್ಸಿನ ಅಡಿಯಲ್ಲಿ ಬ್ಯಾಂಕ್ ಕೆಳಕಂಡವುಗಳನ್ನು ತನ್ನ ಪ್ರಸಕ್ತ ಸಾಲಿನ ಲೆಕ್ಕ ಪುಸ್ತಕಗಳಲ್ಲಿ ಅಳವಡಿಸಿಕೊಂಡಿದೆ.

ಎ) ಹಿಂದಿನ ಅವಧಿಯ ಅವಕಾಶವನ್ನು ಹಿಂಪಡೆಯುವುದು [ಮರು ಲೆಕ್ಕ ಪರಿಶೋಧನೆ] ರೂ. 483.38 ಕೋಟಿಗಳು.

ಸಹಕಾರಿ ಲೆಕ್ಕ ಪ್ರತ ಇಲಾಖೆಯು ತನ್ನ ಮರು ಲೆಕ್ಕಪರಿಶೋಧನೆ ವರದಿಯಲ್ಲಿ ಮೇಲೆ ತಿಳಿಸಿದಂತೆ ರೂ.483.84 ಕೋಟಿ ಅವಕಾಶವನ್ನು 2020-21 ರಲ್ಲಿ ಲೆಕ್ಕ ಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಆದರೆ ವಿಧಿವಿಜ್ಞಾನ ಲೆಕ್ಕಪರಿಶೋಧನೆ ವರದಿಯ ಮೇಲೆ ಹೇಳಿದ ತಮ್ಮ ಅಭಿಪ್ರಾಯದಂತೆ ಅವಕಾಶ ರೂ. 483.38 ಕೋಟಿಗಳನ್ನು ಹಿಂಪಡೆಯಲು ಶಿಫಾರಸ್ ಮಾಡಿದ್ದಾರೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಒದಗಿಸಿದೆ. ಈ ಹೆಚ್ಚುವರಿ ಅವಕಾಶವನ್ನು 2024-25 ರ ಸಾಲಿನ ಲಾಭ ಮತ್ತು ನಷ್ಟದ ಖಾತೆಯಲ್ಲಿ ಹಿಂದಿನ ಅವಧಿಯ ಮತ್ತು ಅಸಾಧಾರಣ ಅಂಶ ಅಡಿಯಲ್ಲಿ ತೋರಿಸಿದೆ.

ಬಿ) ಪೇ ಆರ್ಡರ್ ಖಾತೆಯ ಪ್ರಾವಿಷನ್ ವಾಪಸಾತಿ ರೂ. 14.73 ಕೋಟಿ :

2020-21 ನೇ ಇಸವಿಯಲ್ಲಿ ಬ್ಯಾಂಕ್ ಪೇಆರ್ಡರ್‌ಗಾಗಿ ರೂ. 35.43 ಕೋಟಿಗಳನ್ನು ಅವಕಾಶವನ್ನು ಮಾಡಲಾಗಿದೆ. ಆ ಅವಕಾಶದಲ್ಲಿ ವಿಧಿವಿಜ್ಞಾನ ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಲೆಕ್ಕಪುಸ್ತಕಗಳ ಪರಿಶೀಲನೆಯಿಂದ ರೂ.14.72 ಕೋಟಿಯನ್ನು ಹಿಂದಕ್ಕೆ ಪಡೆಯಲು ಶಿಫಾರಸ್ ಮಾಡಿದ್ದಾರೆ. ಹಣ ಕೊಡುವ/ ಪಾವತಿದಾರರ ಲೆಕ್ಕದಲ್ಲಿ ಸ್ವೀಕೃತವಾದ ವಾಸ್ತವ ಮೊತ್ತ ಪೇಆರ್ಡರ್ ಮೊತ್ತಕ್ಕಿಂತಲೂ ಕಡಿಮೆಯಿದ್ದು ಮತ್ತು ಕೆಲವು ಪೇಆರ್ಡರ್ ಗಳನ್ನು ಜಾಮೀನು ಸಹಿತ ಗೃಹ ಸಾಲಕ್ಕಾಗಿ ಮಾಡಿದ್ದು ಮತ್ತು ಜಾಮೀನು ಸಹಿತ ವಾಹನ ಸಾಲಗಳನ್ನು ಪಡೆದುಕೊಳ್ಳಲಿಕ್ಕೆ ಆಗಿದೆ. ಆದ್ದರಿಂದ ಈ ಪೇಆರ್ಡರ್ ಅಕೌಂಟ್ ಹೆಚ್ಚುವರಿ ಅವಕಾಶದ ಅವಶ್ಯಕತೆ ಇರುವುದಿಲ್ಲ. ಇದರ ಪರಿಣಾಮವನ್ನು 2024-25 ರ ಸಾಲಿನ ಲಾಭ ಮತ್ತು ನಷ್ಟದ ಖಾತೆಯಲ್ಲಿ ಹಿಂದಿನ ಅವಧಿಯ ಮತ್ತು ಅಸಾಧಾರಣ ಅಂಶಗಳ ಅಡಿಯಲ್ಲಿ ತೋರಿಸಲಾಗಿದೆ.

ಸಿ) ಬ್ಯಾಂಕ್/ನಗದು ವಂಚನೆಗೆ ಪ್ರಾವಿಷನ್:

ಹಿಂದಿನ ವರ್ಷಗಳಲ್ಲಿ ಬ್ಯಾಂಕ್ ನಗದು ವಂಚನೆಗಳಿಗಾಗಿ ರೂ.60.65 ಕೋಟಿ ಒದಗಿಸಿದೆ ಅವುಗಳನ್ನು ಸರಿಯಾಗಿ ತಪಾಸಣೆ ಮಾಡಿದಾಗ ನಗದು ಮತ್ತು ಬ್ಯಾಂಕ್ ಪುಸ್ತಕಗಳಲ್ಲಿ ಗಮನಿಸಿ, ವಿಧಿವಿಜ್ಞಾನ ಲೆಕ್ಕಪರಿಶೋಧಕರು ರೂ.39.14 ಕೋಟಿ ಒದಗಿಸುವಿಕೆಯನ್ನು ಉಳಿಸಿಕೊಳ್ಳಲು ಮತ್ತು ಬ್ಯಾಂಕ್ ಒದಗಿಸಿದ ಹೆಚ್ಚಿನ ಮೊತ್ತವಾದ ರೂ.21.81 ಕೋಟಿಯನ್ನು ಹಿಂಪಡೆಯಲು



000105




2025-26 ರ ಸಾಲಿನಲ್ಲಿ ಬಡ್ಡಿ ಮತ್ತು ಅಸಲು ಬಾಕಿಗಳ ವಸೂಲಾತಿಯನ್ನು ಹೊರತುಪಡಿಸಿ ಯಾವುದೇ ಹೊಸ ಮುಂಗಡಗಳನ್ನು ಮಂಜೂರು ಮಾಡಿಲ್ಲ. ಈ ನಿಟ್ಟಿನಲ್ಲಿ, ಬ್ಯಾಂಕ್ ತನ್ನ ಬಳಿ ಲಭ್ಯವಿರುವ ಹಕ್ಕು ಪತ್ರಗಳಿಂದ ಸರ್ಫೇಸಿ (SARFAESI) ಕ್ರಮದ ಮೂಲಕ ಅಥವಾ ಸಾಮಾನ್ಯ ನ್ಯಾಯಾಲಯದ ಮೂಲಕ ಸಾಧ್ಯವಾದಷ್ಟು ವಸೂಲು ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಬೇಕಾಗಿದೆ.

## 2) ನಕಲಿ ಸಾಲಗಳು/ ಎವರ್ ಗ್ರೀನ್ ನಮೂದುಗಳು (Fake loans/ Ever green entries):

ಎವರ್‌ಗ್ರೀನಿಂಗ್ ಸಾಮಾನ್ಯವಾಗಿ ಹಳೆಯ ಸಾಲಗಳನ್ನು ಮರುಪಾವತಿಸಲು ಮತ್ತು ಎನ್‌ಪಿಎ ವರ್ಗೀಕರಣವನ್ನು ತಪ್ಪಿಸಲು ಹೊಸ ಸಾಲಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ. ವಿಧಿವಿಜ್ಞಾನ ಲೆಕ್ಕಪರಿಶೋಧನೆಯ ವಿಶ್ಲೇಷಣೆಯು ಹೆಚ್ಚು ಕಳವಳಕಾರಿ ಅಭ್ಯಾಸವನ್ನು ಬಹಿರಂಗಪಡಿಸಿದೆ, ಇದು ಕಾಲ್ಪನಿಕ ಸಾಲದ ಮರುಪಾವತಿ ಮತ್ತು ವಿತರಣೆಗಳನ್ನು ಒಳಗೊಂಡಿರುತ್ತದೆ, ಇಲ್ಲಿ ಸಾಲಗಾರರಿಂದ ಯಾವುದೇ ವಾಸ್ತವಿಕ ಹಣದ ಒಳಹರಿವು ಅಥವಾ ಹೊಸ ಸಾಲಗಳಿಗಾಗಿ ನೈಜ ಹಣದ ಹೊರಹರಿವು ಇಲ್ಲದೆಯೇ ಸಾಲದ ಸೇವೆಯ ನೋಟವನ್ನು ಸೃಷ್ಟಿಸಲು ಬುಕ್ ಎಂಟ್ರಿಗಳನ್ನು ಪಾಸ್ ಮಾಡಲಾಗಿದೆ. ಈ ಕುಶಲತೆಯು ಸಾಲದ ಖಾತೆಗಳ ನಿಜವಾದ ಬಾಕಿ ಸ್ಥಿತಿಯನ್ನು ಮರೆಮಾಡಲು ಮತ್ತು ಬ್ಯಾಂಕಿನ ಹಣಕಾಸಿನ ಪರಿಸ್ಥಿತಿ ಕೃತಕವಾಗಿ ಹೆಚ್ಚಿಸಲು ವಿನ್ಯಾಸಗೊಳಿಸಿದಂತೆ ತೋರುತ್ತದೆ. ನಕಲಿ ಮರುಪಾವತಿಗಳನ್ನು ಹೊಂದಿಸಲು, ಅನುಗುಣವಾದ ಕಾಲ್ಪನಿಕ ವಿತರಣೆಗಳು ಅಥವಾ ಹೂಡಿಕೆಗಳನ್ನು ಹೆಚ್ಚಾಗಿ ದಾಖಲಿಸಲಾಗುತ್ತದೆ, ಇದು ನೈಜ ಆರ್ಥಿಕ ಸಾರವಿಲ್ಲದೆ ಬ್ಯಾಂಕಿನ ಪುಸ್ತಕಗಳಲ್ಲಿ circular flow ಸೃಷ್ಟಿಸುತ್ತದೆ. ಬ್ಯಾಂಕ್ ಯಾವುದೇ ಅರ್ಜಿ/ಸಂಸ್ಕರಣೆ/ಮಂಜೂರಾತಿ/ದಾಖಲಾತಿ/ಕೆವೈಸಿ ಇಲ್ಲದೆ ಮತ್ತು ಯಾವುದೇ ನಿಜವಾದ ಸಾಲಗಾರರಿಲ್ಲದೆ ವ್ಯವಸ್ಥೆಯಲ್ಲಿ ಅನೇಕ ನಕಲಿ ಸಾಲಗಳನ್ನು ಸೃಷ್ಟಿಸಿದೆ. ಈ ಮೋಡಸ್ ಒಪೆರಾಂಡಿ (Modus-Operandi) ಪ್ರಾಥಮಿಕವಾಗಿ ಎರಡು ವಿಭಿನ್ನ ರೀತಿಯ ಧನಸಹಾಯವನ್ನು ಒಳಗೊಂಡಿದೆ - ಒಂದು ಎರಡು ಖಾತೆಗಳ ನಡುವಿನ ನೇರ ಧನಸಹಾಯ ಮತ್ತು ಇನ್ನೊಂದು ಸಾಲದ ಖಾತೆಗಳನ್ನು ತೆರೆಯುವುದು ಮತ್ತು ಮುಚ್ಚುವುದನ್ನು ಮರೆಮಾಚಲು/ಲೇಯರ್ ಮಾಡಲು ಇತರ ಆಂತರಿಕ ಜಿಎಲ್‌ಗಳನ್ನು ಒಳಗೊಂಡಿರುತ್ತದೆ. ನೇರ ಧನಸಹಾಯ ಖಾತೆಗಳಲ್ಲಿ, ಹೊಸ ಸಾಲದ ಖಾತೆಯ ಮೊದಲ ಡೆಬಿಟ್ ಅನುಗುಣವಾದ ಕ್ರೆಡಿಟ್ ನಮೂದನ್ನು ಅಸ್ತಿತ್ವದಲ್ಲಿರುವ ಸಾಲದ ಖಾತೆಯನ್ನು ಮುಚ್ಚಲು ಅಥವಾ ಸಾಲದ ಖಾತೆಯ ಒಂದು ಭಾಗದ ಮರುಪಾವತಿಯನ್ನು ಪ್ರತಿನಿಧಿಸಲು ನೇರವಾಗಿ ಅಸ್ತಿತ್ವದಲ್ಲಿರುವ ಸಾಲದ ಖಾತೆಗೆ ಜಮಾ ಮಾಡಲಾಗಿದೆ. ಮುಂದೆ, ಹಳೆಯ ಸಾಲಗಳನ್ನು ಮುಚ್ಚುವ ಮೂಲಕ ಹೊಸ ಸಾಲವನ್ನು ಸೃಷ್ಟಿಸುವುದು ಅನೇಕ ಸನ್ನಿವೇಶಗಳನ್ನು ಒಳಗೊಂಡಿತ್ತು, ಉದಾಹರಣೆಗೆ: ಒಂದನ್ನು ಮುಚ್ಚಿ ಒಂದನ್ನು ತೆರೆಯುವುದು (ಒಂದಕ್ಕೆ ಒಂದು), ಅನೇಕ ಹಳೆಯದನ್ನು ಮುಚ್ಚಿ ಒಂದು ಹೊಸ ಖಾತೆಯನ್ನು ತೆರೆಯುವುದು (ಅನೇಕಕ್ಕೆ ಒಂದು), ಒಂದು ಹಳೆಯ ಖಾತೆಯನ್ನು ಮುಚ್ಚಿ ಅನೇಕ ಖಾತೆಗಳನ್ನು ತೆರೆಯುವುದು (ಒಂದಕ್ಕೆ ಅನೇಕ) ಮತ್ತು ಒಂದೇ ದಿನದಲ್ಲಿ ಮಲ್ಟಿಪಲ್ ಸಾಲದ ಖಾತೆಗಳನ್ನು ಮುಚ್ಚಿ ಅನೇಕ ಖಾತೆಗಳನ್ನು ತೆರೆಯುವುದು (ಅನೇಕಕ್ಕೆ ಅನೇಕ).

ಆದರೆ, ಪರೋಕ್ಷ ಧನಸಹಾಯ ಕ್ರಮದಲ್ಲಿ - ಸಾಲದ ಮರುಪಾವತಿಯನ್ನು ತೋರಿಸಲು ಮಧ್ಯವರ್ತಿ ಜನರಲ್ ಲೆಡ್ಜರ್, ಸಾಮಾನ್ಯವಾಗಿ ಬ್ಯಾಂಕ್ ಜಿಎಲ್ ಅನ್ನು ಡೆಬಿಟ್ ಮಾಡುವ ಮೂಲಕ ಅಸ್ತಿತ್ವದಲ್ಲಿರುವ ಸಾಲದ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು ಮತ್ತು ಸಾಲದ ವಿತರಣೆಯನ್ನು ತೋರಿಸಲು ಅನುಗುಣವಾದ ಮೊತ್ತಕ್ಕೆ ಬ್ಯಾಂಕ್ ಜಿಎಲ್ ಅನ್ನು ಕ್ರೆಡಿಟ್ ಮಾಡುವ ಮೂಲಕ ಹೊಸ ಸಾಲದ ಖಾತೆಗಳನ್ನು ಡೆಬಿಟ್ ಮಾಡಲಾಗುತ್ತಿತ್ತು. ಆದಾಗ್ಯೂ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಯಾವುದೇ ಅನುಗುಣವಾದ ವಹಿವಾಟುಗಳು ಇರುವುದಿಲ್ಲ. ಈ ವರ್ಗವು ಹೊಸ ಸಾಲದ ಖಾತೆಯ



000007

ಮೊದಲ ಡೆಬಿಟ್‌ಗೆ ಅನುಗುಣವಾದ ಕ್ರೆಡಿಟ್ ನಮೂದನ್ನು ಮಧ್ಯವರ್ತಿ ಜಿಎಲ್ ಖಾತೆಗಳಿಗೆ ನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ. ಬಳಸಲಾದ ಮಧ್ಯವರ್ತಿ ಖಾತೆಗಳು ಇಂತಿವೆ:

ಎ. ಇಂಡಿಯನ್ ಬ್ಯಾಂಕ್ ಜೊತೆಗಿನ ಕರೆಂಟ್ ಅಕೌಂಟ್

ಬಿ. ಐಡಿಬಿಐ ಬ್ಯಾಂಕ್ ಜೊತೆಗಿನ ಕರೆಂಟ್ ಅಕೌಂಟ್

ಸಿ. ಅಂತರ-ಶಾಖೆ ಖಾತೆಗಳು

ಹೀಗಾಗಿ, ಹೊಸ ಸಾಲದ ಖಾತೆಯನ್ನು ತೆರೆಯುವುದು ಬ್ಯಾಂಕಿನಿಂದ ಯಾವುದೇ ವಾಸ್ತವಿಕ ಹಣದ ಹೊರಹರಿವನ್ನು ಒಳಗೊಂಡಿಲ್ಲ ಎಂದು ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯು ತೀರ್ಮಾನಿಸಿದೆ. ಇವುಗಳು ಮೂಲಭೂತವಾಗಿ ಸಾಲದ ಖಾತೆಗಳ ನಡುವೆ ಬ್ಯಾಲೆನ್‌ಗಳನ್ನು ವರ್ಗಾಯಿಸುವ ಬುಕ್ ಎಂಟ್ರಿಗಳಾಗಿದ್ದವು. ಈ ನೇರ ಧನಸಹಾಯ ಕಾರ್ಯವಿಧಾನದ ಪ್ರಾಥಮಿಕ ಪ್ರಭಾವವು ಹಳೆಯ ಸಾಲದ ಖಾತೆಗಳನ್ನು ಅನುತ್ತಾದಕ ಆಸ್ತಿಗಳು (NPA) ಎಂದು ವರ್ಗೀಕರಿಸುವುದನ್ನು ತಪ್ಪಿಸಲು ಹೊಸ ಸಾಲಗಳನ್ನು ತೆರೆಯುವ ಮೂಲಕ ಅಸ್ತಿತ್ವದಲ್ಲಿರುವ ಸಾಲದ ಖಾತೆಗಳ ಮರುಪಾವತಿಯಾಗಿದೆ ಎಂದು ತೋರುತ್ತದೆ. ಇದಲ್ಲದೆ, "ಹೊಸ" ಸಾಲಗಳಿಗಾಗಿ ಬ್ಯಾಂಕಿನಿಂದ ಯಾವುದೇ ವಾಸ್ತವಿಕ ಹಣದ ಹೊರಹರಿವು ಇರಲಿಲ್ಲ ಮತ್ತು "ಮರುಪಾವತಿ" ಗಾಗಿ ಸಾಲಗಾರರಿಂದ ಯಾವುದೇ ನೈಜ ಒಳಹರಿವು ಇರಲಿಲ್ಲ. ಇವುಗಳು ಮೂಲಭೂತವಾಗಿ ಸಾಲದ ಪೋರ್ಟ್‌ಫೋಲಿಯೊಂದಿಗೇ ನಿಜವಾದ ಸ್ಥಿತಿಯನ್ನು ತಪ್ಪಾಗಿ ಬಿಂಬಿಸಲು ಮತ್ತು ಅನುತ್ತಾದಕ ಆಸ್ತಿಗಳ ವ್ಯಾಪ್ತಿಯನ್ನು ಮರೆಮಾಚಲು ವಿನ್ಯಾಸಗೊಳಿಸಲಾದ ಅಕೌಂಟಿಂಗ್ ಕುಶಲತೆಗಳಾಗಿದ್ದವು.

#### ಎಫ್) ಠೇವಣಿಗಳು (Deposits):

ಹಣಕಾಸು ವರ್ಷ 2025-26 ರ ಅವಧಿಯಲ್ಲಿ, ಒಟ್ಟು ₹54.40 ಕೋಟಿ ಬ್ಯಾಲೆನ್ಸ್ ಹೊಂದಿರುವ 72 ಕಾಸಾ (CASA), ಸ್ಥಿರ ಠೇವಣಿ (Fixed Deposit) ಮತ್ತು ಸೊಸೈಟಿ ಖಾತೆಗಳಲ್ಲಿ ಶಂಕಿತ ವಂಚನೆಯ ಚಟುವಟಿಕೆಗಳನ್ನು ಗುರುತಿಸಿದ ವಿಧಿವಿಜ್ಞಾನ ಲೆಕ್ಕಪರಿಶೋಧನೆಯ ನಂತರ ಬ್ಯಾಂಕ್ ವಿವರವಾದ ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಿತು. ಈ ಪ್ರಕ್ರಿಯೆಯ ಭಾಗವಾಗಿ, ಈ ಠೇವಣಿಗಳ ದೃಢೀಕರಣವನ್ನು ಪರಿಶೀಲಿಸಲು ಬ್ಯಾಂಕ್ ಸಂಬಂಧಪಟ್ಟ ಖಾತೆದಾರರನ್ನು ಭೌತಿಕ ಪತ್ರಗಳು, ಎಲೆಕ್ಟ್ರಾನಿಕ್ ಸಂವಹನಗಳು ಮತ್ತು ತನ್ನ ವೆಬ್‌ಸೈಟ್‌ನಲ್ಲಿನ ಸಾರ್ವಜನಿಕ ಪ್ರಕಟಣೆಗಳ ಮೂಲಕ ಸಂಪರ್ಕಿಸಿತು. ಕೆಲವು ಠೇವಣಿದಾರರು ಪ್ರತಿಕ್ರಿಯಿಸಿ ಪೂರಕ ದಾಖಲೆಗಳನ್ನು ಸಲ್ಲಿಸಿದರೆ, ಹಣದ ನೈಜ ಮೂಲವನ್ನು ಸ್ಥಾಪಿಸಲು ಮಾಹಿತಿ ಅಪೂರ್ಣವಾಗಿದೆ ಎಂದು ಬ್ಯಾಂಕ್ ಕಂಡುಕೊಂಡಿದೆ. ಹೆಚ್ಚುವರಿಯಾಗಿ, ಕೆಲವು ಠೇವಣಿದಾರರು ಪ್ರತಿಕ್ರಿಯಿಸಲಿಲ್ಲ ಮತ್ತು ಅವರ ನೋಂದಾಯಿತ ವಿಳಾಸಗಳು ಅಥವಾ ಸಂಪರ್ಕ ವಿವರಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಪರಿಶೀಲನೆಯ ಫಲಿತಾಂಶಗಳ ಆಧಾರದ ಮೇಲೆ, ಈ ಠೇವಣಿಗಳು ಬ್ಯಾಂಕಿನ ನೈಜ ಹೊಣೆಗಾರಿಕೆಗಳನ್ನು (genuine liabilities) ಪ್ರತಿನಿಧಿಸುವುದಿಲ್ಲ ಮತ್ತು ಹಿಂದಿನ ಆಡಳಿತ ಮಂಡಳಿಯು ವಂಚನೆಯ ಅಕೌಂಟಿಂಗ್ ನಮೂದುಗಳ ಮೂಲಕ ಸೃಷ್ಟಿಸಿರಬಹುದು ಎಂದು ಬ್ಯಾಂಕ್ ತೀರ್ಮಾನಿಸಿದೆ.



.000008

ಅದರಂತೆ, 31 ಮಾರ್ಚ್ 2026 ರಂತೆ, ರೂ. 51.72 ಕೋಟಿ ಮೊತ್ತದ ಠೇವಣಿಗಳನ್ನು ವಂಚನೆ ಎಂದು ಗುರುತಿಸಲಾಗಿದೆ, ಅದರಲ್ಲಿ ಆಯಾ ಎಸ್‌ಬಿ/ಎಫ್‌ಡಿ ಖಾತೆಯಲ್ಲಿ ಲಭ್ಯವಿರುವ ₹48.40 ಕೋಟಿ ವರೆಗಿನ ಮೊತ್ತವನ್ನು ಠೇವಣಿಗಳಿಂದ “ಇತರ ಜವಾಬ್ದಾರಿಗಳು” ಅಡಿಯಲ್ಲಿ “ಇತರ ವಂಚನೆ ಠೇವಣಿಗಳಲ್ಲಿನ ವಸೂಲಾತಿ” ಎಂಬ ಶೀರ್ಷಿಕೆಯಡಿ ಮರುವರ್ಗೀಕರಿಸಲಾಗಿದೆ. ಮುಂದೆ, ಒಟ್ಟು ₹2.68 ಕೋಟಿ ಮೊತ್ತದ 8 ಠೇವಣಿಗಳನ್ನು ತಾತ್ಕಾಲಿಕವಾಗಿ ನೈಜ ಎಂದು ಪರಿಗಣಿಸಲಾಗಿದ್ದು, ಹೆಚ್ಚುವರಿ ಪರಿಶೀಲನೆ ಮತ್ತು ಪೂರಕ ದಾಖಲಾತಿಗಳ ಸಂಗ್ರಹಣೆಗೆ ಒಳಪಟ್ಟಿರುತ್ತದೆ. ಉಳಿದ ಶಂಕಿತ ಮತ್ತು ಪತ್ತೆಯಾಗದ ಖಾತೆಗಳಿಗಾಗಿ ಬ್ಯಾಂಕ್ ಇದೇ ರೀತಿಯ ಪರಿಶೀಲನಾ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ.

ಪರಿಶೀಲನಾ ಪ್ರಕ್ರಿಯೆಯು ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಮತ್ತು ಪಾವತಿಸಲಾಗದ ಬ್ಯಾಲೆನ್ಸ್‌ಗಳನ್ನು ಪುಸ್ತಕಗಳಲ್ಲಿ ಅಧಿಕೃತವಾಗಿ ರೈಟ್-ಬ್ಯಾಕ್ ಮಾಡುವವರೆಗೆ, ಗುರುತಿಸಲಾದ ಮೊತ್ತವನ್ನು ಇತರ ಜವಾಬ್ದಾರಿಗಳ ಅಡಿಯಲ್ಲಿ ಬಹಿರಂಗಪಡಿಸುವುದನ್ನು ಮುಂದುವರಿಸಲಾಗುತ್ತದೆ. ಈ ಮಧ್ಯಂತರ ಅಕೌಂಟಿಂಗ್ ವಿಧಾನವು ವರದಿಯಾದ ಠೇವಣಿಗಳ ಬ್ಯಾಲೆನ್ಸ್ ಅನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದೆ ಮತ್ತು 31 ಮಾರ್ಚ್ 2026 ರಂತೆ ಇತರ ಜವಾಬ್ದಾರಿಗಳನ್ನು ಅದಕ್ಕೆ ಅನುಗುಣವಾಗಿ ಹೆಚ್ಚಿಸಿದೆ ಎಂದು ಬ್ಯಾಂಕ್ ಗಮನಿಸಿದೆ. ಯಾವುದೇ ಅಂತಿಮ ರೈಟ್-ಬ್ಯಾಕ್ ನಡೆಸುವ ಮೊದಲು ಎಲ್ಲಾ ಸಂಬಂಧಿತ ಠೇವಣಿದಾರರು ಮತ್ತು ಸೊಸೈಟಿಗಳೊಂದಿಗೆ ಸರಿಯಾದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಸೂಕ್ತ ಕಾನೂನು ಮತ್ತು ಕಾರ್ಯವಿಧಾನದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

4) ಹೂಡಿಕೆಗಳು: 31-03-2026 ರಂತೆ ರೂ. 600.93 ಕೋಟಿಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಭದ್ರತೆಗಳಲ್ಲಿ ಮತ್ತು ಬ್ಯಾಂಕುಗಳೊಂದಿಗಿನ ಸ್ಥಿರ ಠೇವಣಿಗಳಲ್ಲಿ ಬ್ಯಾಂಕಿನ ಹೂಡಿಕೆಗಳನ್ನು ಬ್ಯಾಂಕ್ ಪರಿಶೀಲನೆಗಾಗಿ ಪ್ರಸ್ತುತಪಡಿಸಿದ ಬ್ಯಾಲೆನ್ಸ್ ಪ್ರಮಾಣಪತ್ರಗಳೊಂದಿಗೆ ದೃಢೀಕರಿಸಲಾಗಿದೆ. ಸ್ವೀಕರಿಸಿದ ಬಡ್ಡಿ ಮತ್ತು ಸಾಲಗಳ ವಸೂಲಾತಿಯಿಂದಾಗಿ ಹೂಡಿಕೆಗಳಲ್ಲಿ ರೂ. 68.82 ಕೋಟಿ ಹೆಚ್ಚಳವಾಗಿದೆ.

5) ಬ್ಯಾಂಕ್ ಅಡಮಾನ ಇಟ್ಟಿರುವ/ಹೈಪೋಥೆಕೇಟ್ ಮಾಡಲಾದ ಭದ್ರತೆಗಳನ್ನು ಒಳಗೊಳ್ಳುವ ವಿಮಾ ಪಾಲಿಸಿಗಳನ್ನು ಪಡೆದುಕೊಂಡಿಲ್ಲ/ನವೀಕರಿಸಿಲ್ಲ.

6) ಡಿಐಸಿಜಿಸಿ (DICGC) ಹಕ್ಕುಗಳು/ಕಂತುಗಳು/ಪ್ರೀಮಿಯಂ:

ಎ) ಬ್ಯಾಂಕ್ 31-03-2026 ರವರೆಗೆ 22286 ಠೇವಣಿದಾರರಿಗೆ ರೂ. 714.88 ಕೋಟಿ ಮೊತ್ತದ ಡಿಐಸಿಜಿಸಿ (DICGC) ಹಕ್ಕುಗಳ ಪಾವತಿಯನ್ನು ಮಾಡಿದೆ. ರೂ. 2.62 ಕೋಟಿ ಹಕ್ಕು ಮೊತ್ತವನ್ನು ಹೊಂದಿರುವ ಸುಮಾರು 134 ಅರ್ಜಿದಾರರನ್ನು ಡಿಐಸಿಜಿಸಿ ತಡೆಹಿಡಿದಿದೆ/ಪ್ರೀಜ್ ಮಾಡಿದೆ/ತಿರಸ್ಕರಿಸಿದೆ.

ಬಿ) ಬ್ಯಾಂಕ್ ಡಿಐಸಿಜಿಸಿ ಕಂತುಗಳ ಮರುಪಾವತಿಯ ಕಡೆಗೆ ತನ್ನ ಜವಾಬ್ದಾರಿಯನ್ನು ಪೂರೈಸಿಲ್ಲ, ಇದನ್ನು 31.03.2026 ರ ಮೊದಲು ಪಾವತಿಸಬೇಕಾಗಿತ್ತು, ಏಕೆಂದರೆ ಬ್ಯಾಂಕ್ ಡಿಐಸಿಜಿಸಿ ಕಂತುಗಳ ಮರುಪಾವತಿಗಾಗಿ ಹೈಕೋರ್ಟಿನಿಂದ ತಡೆಯಾಜ್ಞೆಯನ್ನು ತೆರವುಗೊಳಿಸಲು 28.02.2026 ರಂದು ರಿಟ್ ಅರ್ಜಿ ಸಂಖ್ಯೆ WP 15368/2023 ರ ವಿರುದ್ಧ ಆದೇಶವನ್ನು ಪಡೆದಿದೆ. ತಡೆಯಾಜ್ಞೆ ತೆರವುಗೊಳಿಸಿದ ನಂತರ ಡಿಐಸಿಜಿಸಿಯಿಂದ ಯಾವುದೇ ಹೆಚ್ಚಿನ ಬೇಡಿಕೆ ಬಂದಿಲ್ಲ ಮತ್ತು ಬ್ಯಾಂಕ್ ಇನ್ನೂ ಪಾವತಿ ಮಾಡಬೇಕಾಗಿದೆ.



000009

ಸಿ) ಬ್ಯಾಂಕ್ 10.01.2020 ರಿಂದ ಸಾರ್ವಜನಿಕರಿಂದ ಯಾವುದೇ ಹೊಸ ಠೇವಣಿಗಳನ್ನು ಸಂಗ್ರಹಿಸುತ್ತಿಲ್ಲ ಮತ್ತು ಅಸ್ತಿತ್ವದಲ್ಲಿರುವ ಅರ್ಹ ಠೇವಣಿಗಳನ್ನು ಈಗಾಗಲೇ ಡಿಬಿಟಿಂಗ್ ಪ್ರೀಮಿಯಂ ಮೂಲಕ ಒಳಗೊಳ್ಳಲಾಗಿದೆ ಮತ್ತು ಮಾರ್ಗಸೂಚಿಗಳ ಪ್ರಕಾರ ಡಿಬಿಟಿಂಗ್ ಇತ್ಯರ್ಥವನ್ನು ಮಾಡಲಾಗಿದೆ ಎಂಬ ಆಧಾರದ ಮೇಲೆ ಸೆಪ್ಟೆಂಬರ್ 2020 ರಿಂದ ಮಾರ್ಚ್ 2025 ರವರೆಗೆ ಠೇವಣಿಗಳ ವಿಮಾ ರಕ್ಷಣೆಗಾಗಿ ಪಾವತಿಸಿದ ಪ್ರೀಮಿಯಂ ಕಡೆಗೆ ರೂ. 8,85,29,524.36 ಮರುಪಾವತಿ ಮಾಡಲು ಬ್ಯಾಂಕ್ ಡಿಬಿಟಿಂಗ್ ಅಧಿಕಾರಿಗಳನ್ನು ವಿನಂತಿಸಿದೆ. ಬ್ಯಾಂಕ್ ಡಿಬಿಟಿಂಗ್ ಅಧಿಕಾರಿಗಳಿಂದ ಮರುಪಾವತಿ ಮೊತ್ತಕ್ಕಾಗಿ ಕಾಯುತ್ತಿದೆ. ಡಿಬಿಟಿಂಗ್‌ನಿಂದ ದೃಢೀಕರಣ ಬಾಕಿ ಇರುವುದರಿಂದ ಬ್ಯಾಂಕ್ ವರ್ಷದಲ್ಲಿ ಖಾತೆ ಪುಸ್ತಕಗಳಲ್ಲಿ ಯಾವುದೇ ನಮೂದುಗಳನ್ನು ಮಾಡಿಲ್ಲ. ಇದೇ ಆಧಾರದ ಮೇಲೆ ಬ್ಯಾಂಕ್ ವರ್ಷದಲ್ಲಿ ಪ್ರೀಮಿಯಂ ಪಾವತಿಯನ್ನು ನಿಲ್ಲಿಸಿದೆ.

**7) ಖಾತೆಗಳ ಸಮತೋಲನ (Balancing of accounts):**

i) ಸಸ್ಪೆನ್ಸ್ ಇತರರು (Suspense others): 01-04-2025 ರಂತೆ ಆರಂಭಿಕ ಬ್ಯಾಲೆನ್ಸ್ ರೂ. 6,70,516.17 ಆಗಿದೆ. 31-03-2026 ರಂತೆ ಅಂತಿಮ ಬ್ಯಾಲೆನ್ಸ್ ರೂ. 5,88,695.17 ಆಗಿದೆ. ಸಂಬಂಧಿತ ಖಾತೆಗಳಿಗೆ ಸರಿಯಾಗಿ ವರ್ಗಾಯಿಸುವ ಮೂಲಕ ಸಸ್ಪೆನ್ಸ್ ಖಾತೆಯನ್ನು ಚುಕ್ಕಾ ಮಾಡಲು ಬ್ಯಾಂಕಿಗೆ ಸಲಹೆ ನೀಡಲಾಗಿದೆ.

ii) ಉಳಿತಾಯ ಬ್ಯಾಂಕ್ (SB) ಖಾತೆಗಳಲ್ಲಿನ ಡೆಬಿಟ್ ಬ್ಯಾಲೆನ್ಸ್; ಆಸ್ತಿ ಜವಾಬ್ದಾರಿ ತಪ್ಪೇಯ ಪ್ರಕಾರ ರೂ. 19,52,781.48 ಮತ್ತು ಷೆಡ್ಯೂಲ್ ಪ್ರಕಾರ ರೂ. 20,95,744.99 ಆಗಿದೆ. ಆಸ್ತಿ ಜವಾಬ್ದಾರಿ ತಪ್ಪೇಯ ಮತ್ತು ಷೆಡ್ಯೂಲ್ ನಡುವೆ ರೂ. 1,42,963.67 ವ್ಯತ್ಯಾಸವಿದೆ. ಇದನ್ನು ಮರುಹೊಂದಿಸಬೇಕಾಗಿದೆ.

**8) ಸ್ಥಿರ ಆಸ್ತಿಗಳು (Immovable properties):**

ಎ) ಆಸ್ತಿ ಸಂಖ್ಯೆ 15, ಭಾಷೆ: ಸುಬ್ಬರಾಮ ಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ, ಬೆಂಗಳೂರು 560004. ಬ್ಯಾಂಕ್ ಸೂಕ್ತ ಹಕ್ಕು ಪತ್ರಗಳನ್ನು ಹೊಂದಿದೆ.

ಬಿ) ಆಸ್ತಿ ಸಂಖ್ಯೆ 50, ಸುಬ್ಬರಾಮಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ, ಬೆಂಗಳೂರು-560044. ಪತ್ರ ಸಂಖ್ಯೆ SBRBSA/KJA/124/2020 ದಿನಾಂಕ 21 ಜುಲೈ 2020 ರ ಪ್ರಕಾರ, ಆಸ್ತಿಯ ಮೂಲ ದಾಖಲೆಗಳು ಪರಿಶೀಲನೆಗಾಗಿ ಸಿಐಡಿ (CID) ಕಚೇರಿಯ ವಶದಲ್ಲಿವೆ ಮತ್ತು ಅದನ್ನು ಅವರು ಅಂಗೀಕರಿಸಿದ್ದಾರೆ. ಆದ್ದರಿಂದ, ಮೂಲ ದಾಖಲೆಗಳನ್ನು ನಮ್ಮ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲಾಗಿಲ್ಲ.

ಸಿ) ಆಸ್ತಿ ಸಂಖ್ಯೆ 50 ಕ್ಕೆ ಸಂಬಂಧಿಸಿದ ನೀರಿನ ಬಿಲ್‌ಗಳು ಮತ್ತು ವಿದ್ಯುತ್ ಬಿಲ್‌ಗಳನ್ನು ಕಟ್ಟಡದ ಮಾರಾಟಗಾರರ ಹೆಸರಿನಲ್ಲಿ ನೀಡಲಾಗುತ್ತಿದೆ. ಈ ಯುಟಿಲಿಟಿ ಸಂಪರ್ಕಗಳನ್ನು ಬ್ಯಾಂಕಿನ ಹೆಸರಿಗೆ ವರ್ಗಾಯಿಸಬೇಕಾಗಿದೆ.

9) ಇತರ ಲೆಕ್ಕಪರಿಶೋಧನೆಗಳು: ಈ ವರ್ಷದಲ್ಲಿ ಬ್ಯಾಂಕಿನಿಂದ ಸಿಸ್ಟಮ್ ಆಡಿಟ್, ಸಮವರ್ತಿ ಲೆಕ್ಕಪರಿಶೋಧನೆ, ರೆವೆನ್ಯೂ ಆಡಿಟ್ ನಂತಹ ಯಾವುದೇ ಇತರ ಲೆಕ್ಕಪರಿಶೋಧನೆಗಳನ್ನು ನಡೆಸಲಾಗಿಲ್ಲ.

10) ಷೇರುಗಳ ವಿತರಣೆ: ವರ್ಷದಲ್ಲಿ ನಗದು ರೂಪದಲ್ಲಾಗಲಿ ಅಥವಾ ಬೇರೆ ರೀತಿಯಲ್ಲಾಗಲಿ ಯಾವುದೇ ಷೇರುಗಳನ್ನು ಹಂಚಿಕೆ ಮಾಡಲಾಗಿಲ್ಲ.



.:000010

11) ವಸೂಲಾತಿ ಕ್ರಮ ಪ್ರಾರಂಭಿಸಲಾಗಿದೆ: 10-01-2020 ರಿಂದ ಜಾರಿಗೆ ಬರುವಂತೆ ಆರ್‌ಬಿಐ 1 ನಿರ್ದೇಶನಗಳನ್ನು ಹೇರಿದ ನಂತರ, ಮುಂಗಡಗಳ ವಸೂಲಾತಿ ಮತ್ತು ಠೇವಣಿಗಳ ನವೀಕರಣವನ್ನು ಹೊರತುಪಡಿಸಿ ಯಾವುದೇ ಹೊಸ ಮುಂಗಡಗಳು ಮತ್ತು ಹೊಸ ಠೇವಣಿಗಳು ಇಲ್ಲ. ನಕಲಿ/ಎವರ್ ಗ್ರೀನ್ ನಮೂದುಗಳನ್ನು ತೆಗೆದುಹಾಕಿದ ನಂತರ ಮತ್ತು ಬಡ್ಡಿಯನ್ನು ಸೇರಿಸಿದ ನಂತರ ಬ್ಯಾಲೆನ್ಸ್‌ಗಳನ್ನು ಲೆಕ್ಕಹಾಕಿ ನೋಟೀಸ್‌ಗಳನ್ನು ನೀಡಲು ಬ್ಯಾಂಕ್ ಕೆಲಸ ಪ್ರಾರಂಭಿಸಿದೆ.

ಎ) ಬ್ಯಾಂಕ್ 268 ಸಾಲಗಾರರಿಗೆ ಸರ್ಫೇಸಿ (SARFAESI) ನೋಟೀಸ್‌ಗಳನ್ನು ನೀಡಿದೆ. 160 ಸಾಲಗಾರರಿಗೆ ಸಂಬಂಧಿಸಿದಂತೆ ಸಾಂಕೇತಿಕ ಸ್ವಾಧೀನವನ್ನು (Symbolic possession) ತೆಗೆದುಕೊಳ್ಳಲಾಗಿದೆ.

ಬಿ) ಬ್ಯಾಂಕ್ ಸಾಲಗಾರರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳು - 908 ಪ್ರಕರಣಗಳು.

12) ಸಾಲದ ಅಂಗೀಕಾರ/ಬ್ಯಾಲೆನ್ಸ್ ದೃಢೀಕರಣವನ್ನು ಪಡೆಯದಿರುವುದು: ಆವರ್ತಕ ಬ್ಯಾಲೆನ್ಸ್ ದೃಢೀಕರಣ ಮತ್ತು ಸಾಲಗಳ ಅಂಗೀಕಾರ ಅಥವಾ ಸಾಲಗಾರರಿಂದ ದಾಖಲೆಗಳ ನವೀಕರಣವನ್ನು ಪಡೆಯುವುದು ಸೇರಿದಂತೆ ಮುಂಗಡಗಳ ಆವರ್ತಕ ಪರಿಶೀಲನೆ/ನವೀಕರಣಕ್ಕಾಗಿ ಬ್ಯಾಂಕ್ ಯಾವುದೇ ಕಾರ್ಯವಿಧಾನವನ್ನು ರೂಪಿಸಿಲ್ಲ.

13) ಭದ್ರತೆ - ಜಾರಿಗೊಳಿಸುವಿಕೆ (Security - Enforceability): ಬ್ಯಾಂಕ್ ಲಭ್ಯವಿರುವ ಆಸ್ತಿಗಳ ಭದ್ರತೆಯ ಕಾನೂನು ಪ್ರಕಾರ ನಿಯಮಾನುಸಾರವಾಗಿದೆ ಎಂದು ತಿಳಿದುಕೊಳ್ಳಲು (legal due diligence) ಮೂವರು ವಕೀಲರನ್ನು ನೇಮಿಸಿತ್ತು. ಈ ಜಾರಿಗೊಳಿಸಬಹುದಾದ ಆಸ್ತಿಗಳ ಭೌತಿಕ ಪರಿಶೀಲನೆಯನ್ನು ಬ್ಯಾಂಕ್ ನೇಮಿಸಿದ 7 ಮೌಲ್ಯಮಾಪಕರು ನಡೆಸಿದ್ದಾರೆ ಮತ್ತು 200 ಆಸ್ತಿಗಳಿಗೆ ಸಂಬಂಧಿಸಿದಂತೆ ಭದ್ರತೆಗಳ ವಸೂಲಾತಿ ಮೌಲ್ಯವು (realizable value) 355.08 ಕೋಟಿ ಎಂದು ನಿರ್ದರಿಸಿದ್ದಾರೆ ಹಾಗೂ 32 ಭದ್ರತೆಗಳು ಪತ್ತೆಯಾಗಿಲ್ಲ ಎಂದು ಮೌಲ್ಯಮಾಪಕರು ವರದಿ ಮಾಡಿದ್ದಾರೆ.

14) ಹಣಕಾಸು ತಜ್ಞ ಮೇಲಿನ ಸಹಿ : ಬೈಲಾಗಳ (Bye law) ಪ್ರಕಾರ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಖಾತೆ ಮತ್ತು ಇತರ ಹಣಕಾಸು ತಜ್ಞಿಗಳಿಗೆ ಅಧ್ಯಕ್ಷರು, ಕನಿಷ್ಠ ಇಬ್ಬರು ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸಹಿ ಮಾಡಬೇಕು. ಬ್ಯಾಂಕ್ 17 ಮೇ 2020 ರವರೆಗೆ ನಿರ್ದೇಶಕರ ಮಂಡಳಿಯಿಂದ ನಿರ್ವಹಿಸಲ್ಪಟ್ಟಿತು. 18 ಮೇ 2020 ರಂದು, ಆರ್‌ಬಿಐ ಪರಿಶೀಲನೆಯ ಸಮಯದಲ್ಲಿ ಪತ್ತೆಯಾದ ಬೃಹತ್ ಪ್ರಮಾಣದ ಅಕ್ರಮಗಳು ಮತ್ತು ವಂಚನೆಗಳ ಕಾರಣದಿಂದಾಗಿ ನಿರ್ದೇಶಕರ ಮಂಡಳಿಯನ್ನು ರದ್ದುಗೊಳಿಸಲಾಯಿತು ಮತ್ತು ಆಡಳಿತಾಧಿಕಾರಿಯನ್ನು ನೇಮಿಸಲಾಯಿತು. ಆದ್ದರಿಂದ, 31 ಮಾರ್ಚ್ 2026 ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳಿಗೆ ಕೆಸಿಎಸ್ (KCS) ಕಾಯ್ದೆ, 1959 ರ ಸೆಕ್ಷನ್ 30 ರ ಅಡಿಯಲ್ಲಿ ನೇಮಕಗೊಂಡ ಮತ್ತು ಸೆಕ್ಷನ್ 30(3) ರ ಅಡಿಯಲ್ಲಿ ಮಂಡಳಿಯ ಅಧಿಕಾರಗಳನ್ನು ಹೊಂದಿರುವ ಬ್ಯಾಂಕಿನ ಆಡಳಿತಾಧಿಕಾರಿ ಮಾತ್ರ ಸಹಿ ಮಾಡಿದ್ದಾರೆ.

15) ಮುಂದುವರಿಯುವ ಕಾಳಜಿ (Going Concern)- ವಂಚನೆಯ ಚಟುವಟಿಕೆಗಳ ಕಾರಣದಿಂದಾಗಿ ಬ್ಯಾಂಕ್ ಗಣನೀಯ ನಷ್ಟವನ್ನು ಅನುಭವಿಸಿದೆ ಮತ್ತು ಬ್ಯಾಂಕ್ 10-01-2020 ರಿಂದ ಜಾರಿಗೆ ಬರುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನಗಳ ಅಡಿಯಲ್ಲಿದೆ, ಆ ಮೂಲಕ ಕಾರ್ಯಾಚರಣೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ, ಬ್ಯಾಂಕಿನ ಕಾರ್ಯನಿರ್ವಹಿಸದ ಶಾಖೆಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ, ಬ್ಯಾಂಕಿನ ಒಟ್ಟು ನಿವ್ವಳ



000011

ಮೌಲ್ಯವು (-) ರೂ. 2204.81 ಕೋಟಿಯಷ್ಟು ನೆಗೆಟಿವ್ ಆಗಿದೆ. ಈ ಪರಿಸ್ಥಿತಿಗಳು ಮುಂದುವರಿಯುವ ಕಾಳಜಿಯಾಗಿ ಒಂದು ಪ್ರಮುಖ ಅನಿಶ್ಚಿತತೆಯ ಅಸ್ತಿತ್ವವನ್ನು ಸೂಚಿಸುತ್ತವೆ.


**16) ಆದಾಯ ತೆರಿಗೆ ಪ್ರಾವಿಷನ್:** ಪುಸ್ತಕಗಳ ಪ್ರಕಾರ ಮೌಲ್ಯಮಾಪನ ವರ್ಷ (Assessment Year) 2020-21 ರಿಂದ 2024-25 ರವರೆಗಿನ ವ್ಯವಹಾರ ಮತ್ತು ಸವಕಳಿ ನಷ್ಟದ ಕ್ಯಾರಿ ಫಾರ್ವರ್ಡ್ (carried forward) ಕಾರಣದಿಂದಾಗಿ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(4) ರ ಅಡಿಯಲ್ಲಿ ಮ್ಯಾನುಯಲ್ ಆಗಿ ಮತ್ತು ತಡವಾಗಿ ಐಟಿಆರ್ (ITR) ಸಲ್ಲಿಸಿರುವುದರಿಂದ ಬ್ಯಾಂಕ್ ವರ್ಷದಲ್ಲಿ ಆದಾಯ ತೆರಿಗೆ ಪ್ರಾವಿಷನ್ ಮಾಡಿಲ್ಲ. ಆಯಾ ವರ್ಷಗಳಿಗೆ ಶಾಸನಬದ್ಧ ಲೆಕ್ಕಪರಿಶೋಧನೆಯು ಪೂರ್ಣಗೊಳ್ಳುವ ಹೊತ್ತಿಗೆ ಸೆಕ್ಷನ್ 139(4) ರ ಅಡಿಯಲ್ಲಿ ಆನ್‌ಲೈನ್ ಸಲ್ಲಿಕೆಗಳ ಅಂತಿಮ ದಿನಾಂಕ ಮುಗಿದಿದ್ದರಿಂದ ಬ್ಯಾಂಕ್ AY 2021-22 ರಿಂದ 2024-25 ಕ್ಕೆ ಮ್ಯಾನುಯಲ್ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದೆ. ವಿಳಂಬವನ್ನು ಕ್ಷಮಿಸಲು ಮತ್ತು AY 2021-22 ರಿಂದ 2024-25 ರ ಐಟಿಆರ್ ಆನ್‌ಲೈನ್ ಸಲ್ಲಿಕೆಗೆ ಅನುಮತಿಸಲು ಬ್ಯಾಂಕ್ ಆದಾಯ ತೆರಿಗೆ ಇಲಾಖೆಯನ್ನು ಕೋರಿದೆ. ಆದಾಯ ತೆರಿಗೆ ಇಲಾಖೆಯು ವಿಳಂಬವನ್ನು ಕ್ಷಮಿಸುತ್ತದೆ ಮತ್ತು ಮೌಲ್ಯಮಾಪನ ವರ್ಷ (Assessment Year) 2021-22 ರಿಂದ 2024-25 ರವರೆಗಿನ ವ್ಯವಹಾರ ನಷ್ಟ ಮತ್ತು ಸವಕಳಿ ನಷ್ಟದ ಕ್ಯಾರಿ ಫಾರ್ವರ್ಡ್‌ಗೆ ಅನುಮತಿಸುತ್ತದೆ ಎಂದು ಬ್ಯಾಂಕ್ ವಿಶ್ವಾಸ ಹೊಂದಿದೆ. ಆದ್ದರಿಂದ ಬ್ಯಾಂಕ್ ವರ್ಷದಲ್ಲಿ ಆದಾಯ ತೆರಿಗೆಗೆ ಯಾವುದೇ ಪ್ರಾವಿಷನ್ ಮಾಡಿಲ್ಲ. ಆದಾಗ್ಯೂ, ಐಟಿ ಇಲಾಖೆಯು ಬ್ಯಾಂಕಿನ ವಿನಂತಿಯನ್ನು ತಿರಸ್ಕರಿಸಿದರೆ, ಹಣಕಾಸು ವರ್ಷ 2025-26 ರ ಆದಾಯ ತೆರಿಗೆ ಹೊಣೆಗಾರಿಕೆಯು ಸುಮಾರು ರೂ. 15.80 ಕೋಟಿ ಜೊತೆಗೆ ಅನ್ವಯಿಸುವ ಬಡ್ಡಿ ಮತ್ತು ದಂಡವಿರುತ್ತದೆ.

**17) ಲಾಭದ ವಿನಿಯೋಗ (Appropriation of Profit):** ಕೆಸಿಎಸ್ (KCS) ಕಾಯ್ದೆ, 1959 ರ ಸೆಕ್ಷನ್ 57 ರ ಪ್ರಕಾರ ಬ್ಯಾಂಕಿನ ನಿವ್ವಳ ಲಾಭವನ್ನು ರಿಸರ್ವ್ ಫಂಡ್‌ಗೆ ವರ್ಗಾಯಿಸುವ ಮೊದಲು ಶಾಸನಬದ್ಧ ರಿಸರ್ವ್ ಫಂಡ್‌ಗೆ ಕನಿಷ್ಠ 25%, ಸಹಕಾರ ಶಿಕ್ಷಣ ನಿಧಿಗೆ 2% ಮತ್ತು ಬೈಲಾಗಳು ಮತ್ತು ಕೆಸಿಎಸ್ ನಿಯಮಗಳು, 1960 ರ ಪ್ರಕಾರ ಇತರ ನಿರ್ದಿಷ್ಟಪಡಿಸಿದ ನಿಧಿಗಳಿಗೆ ವಿನಿಯೋಗಿಸಬೇಕು. ಆದಾಗ್ಯೂ, ಬ್ಯಾಂಕ್ ಕೆಸಿಎಸ್ ಕಾಯ್ದೆ ಮತ್ತು ನಿಯಮಗಳ ನಿಬಂಧನೆಗಳನ್ನು ಹಣಕಾಸು ವರ್ಷ 2024-25 ಮತ್ತು 2025-26 ರಲ್ಲಿ ಪಾಲಿಸಿಲ್ಲ.

**18) ಆಸ್ತಿ ವರ್ಗೀಕರಣ (IRAC ಮಾನದಂಡಗಳು):**

ವಸತಿ ಸಾಲ: ಜಯಲಕ್ಷ್ಮಿ (ಬ್ಯಾಂಕ್ ಸಿಬ್ಬಂದಿ) ಅವರಿಗೆ 21.03.2019 ರಂದು ರೂ 20 ಲಕ್ಷ ವಸತಿ ಸಾಲ ಮಂಜೂರಾಗಿದ್ದು, ಮರುಪಾವತಿ ಇಎಂಐ ನಿಗದಿಯಾಗಿದೆ ಮತ್ತು ಅದನ್ನು ಅವರ ಸಂಬಳದ ಖಾತೆಯ ಮೂಲಕ ನಿಯಮಿತವಾಗಿ ವಸೂಲು ಮಾಡಲಾಗುತ್ತಿದೆ. ಪ್ರಸ್ತುತ ಬಾಕಿ ಇರುವ ರೂ. 10,31,456/- ಡಿಪಿ (DP) ಮಿತಿಯೊಳಗಿದೆ ಮತ್ತು ಖಾತೆಯಲ್ಲಿ ಯಾವುದೇ ಬಾಕಿ (overdue) ಇಲ್ಲ. ಆದ್ದರಿಂದ ಈ ಖಾತೆಯನ್ನು ಸ್ಟಾಂಡರ್ಡ್ ಆಸ್ತಿ ಎಂದು ವರ್ಗೀಕರಿಸಬೇಕು, ಆದಾಗ್ಯೂ ಬ್ಯಾಂಕ್ ಎಲ್ಲಾ ಮುಂಗಡಗಳನ್ನು ನಷ್ಟದ ಆಸ್ತಿಗಳನ್ನಾಗಿ ಮಾಡಿದೆ ಮತ್ತು ಏಕರೂಪವಾಗಿ 100% ಪ್ರಾವಿಷನ್ ಒದಗಿಸಿದೆ.

**19) ಆಕಸ್ಮಿಕ ಹೊಣೆಗಾರಿಕೆಗಳು (Contingent liabilities):** ಬ್ಯಾಂಕ್ 31 ಮಾರ್ಚ್ 2026 ರಂತೆ ಬೆಂಗಳೂರಿನ ವಿಭಿನ್ನ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಕಾನೂನು ಪ್ರಕರಣಗಳನ್ನು ಹೊಂದಿದೆ ಮತ್ತು ಅದನ್ನು ಹೊಣೆಗಾರಿಕೆಗಳು ಎಂದು ಅಂಗೀಕರಿಸಲಾಗಿಲ್ಲ. ವಿವರಗಳು ಹಣಕಾಸು ವಿವರಣೆಯ ನೋಟ್‌ಗಳ ಭಾಗವಾಗಿವೆ.



..000012

20) ಮುಂಗಡಗಳ ವಸೂಲಾತಿಗಾಗಿ ಬ್ಯಾಂಕ್ ಕೈಗೊಂಡ ಕ್ರಮಗಳು ಮತ್ತು ಸಿಐಡಿ/ಸಿಬಿಐ ಮತ್ತು ಇಡಿ ಗೆ ವಂಚನೆಗಳ ವರದಿಗಾಗಿ ಕೈಗೊಂಡ ಕ್ರಮಗಳು:

1. ನೌಕರರು ಮತ್ತು ಸಂಬಂಧಿತ ವ್ಯಕ್ತಿಗಳ ವಿರುದ್ಧ ಸಿಐಡಿ, ಪೊಲೀಸರಿಗೆ ದೂರು ದಾಖಲಿಸುವುದು:

ಎ) ವಂಚನೆಗಳು- ಸಾಲಗಳು ಮತ್ತು ಮುಂಗಡಗಳು: ಬ್ಯಾಂಕ್ ಏಪ್ರಿಲ್-22 ರಿಂದ ಜುಲೈ 2023 ರ ಅವಧಿಯಲ್ಲಿ ವಿಭಿನ್ನ ಪತ್ರಗಳ ಮೂಲಕ ತನಿಖೆಗಾಗಿ ಸಿಐಡಿಗಾಗಿ ವಿಭಿನ್ನ ದೂರುಗಳನ್ನು ನೀಡಿದೆ. ವಿಭಿನ್ನ ದೂರುಗಳ ವಿವರಗಳನ್ನು ಲಗತ್ತಿಸಲಾದ ಅನುಬಂಧ 2 ರಲ್ಲಿ ಪಟ್ಟಿ ಮಾಡಲಾಗಿದೆ.

ಬಿ) ನಗದು ವಂಚನೆ (Cash fraud)- ಬ್ಯಾಂಕ್ ಬ್ಯಾಂಕಿನಿಂದ ರೂ. 58.38 ಕೋಟಿ ವರೆಗೆ ವಂಚನೆಯಿಂದ ನಗದು ಹಿಂಪಡೆದಿರುವುದನ್ನು ಗುರುತಿಸಿದೆ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್, ಸಿಐಡಿ ಕಚೇರಿ ಬೆಂಗಳೂರು ಇವರಿಗೆ ವಿಭಿನ್ನ ಪತ್ರಗಳ ಮೂಲಕ ದೂರು ದಾಖಲಿಸಿದೆ -

- ರೂ. 48.80 ಕೋಟಿ ವಂಚನೆಗಾಗಿ ಪತ್ರ ಸಂಖ್ಯೆ SGRSBN /OR/718/2020-21 ದಿನಾಂಕ 18/01/2021

- ರೂ. 1.79 ಕೋಟಿ ವಂಚನೆಗಾಗಿ ಪತ್ರ ಸಂಖ್ಯೆ SGR/PK/518/2022-23 ದಿನಾಂಕ 15-06-2022

- ರೂ. 7.79 ಕೋಟಿ ವಂಚನೆಗಾಗಿ ಪತ್ರ ಸಂಖ್ಯೆ SGRSBN/OR/1339/2021-22 ದಿನಾಂಕ 06-09-2021

ಪೊಲೀಸ್ ಸೂಪರಿಂಟೆಂಡೆಂಟ್, ಸಿಐಡಿ ತಮ್ಮ ಪತ್ರ ಸಂಖ್ಯೆ 4/CRM/H&B/CID/2020 ದಿನಾಂಕ 24-05-2022 ರ ಮೂಲಕ ಅಧಿಕಾರಿಗಳಾದ - ಶ್ರೀ ಸಂತೋಷ್ ಕುಮಾರ್ ಎ, ಶ್ರೀ ಶ್ರೀರಂಗ ಕುಲಕರ್ಣಿ, ಶ್ರೀ ಪ್ರಶಾಂತ್ ಹೆಚ್.ಆರ್., ಶ್ರೀ ಗುರುರಾಜ್ ಪಿ, ಶ್ರೀ ಪವನ್ ಪಿ, ಶ್ರೀ ರಾಕೇಶ್ ಡಿ, ಶ್ರೀ ರವಿ ಕುಮಾರ್ ಬತಾಳ್ ಪಿ ಎಸ್, ಶ್ರೀ ಗಣಪತಿ ಎಲ್ ಹೆಗಡೆ, ಶ್ರೀ ರಾಜೀವ್ ಎ ಜಿ, ಶ್ರೀ ಶ್ರೀಪಾದ್ ಹೆಗಡೆ ಅವರ ಬಂಧನವನ್ನು ತಿಳಿಸಿದ್ದಾರೆ ಮತ್ತು ವಿಷಯವು ತನಿಖೆಯಲ್ಲಿದೆ ಹಾಗೂ ಪೊಲೀಸ್ ಇಲಾಖೆಯಿಂದ ನ್ಯಾಯಾಲಯದಲ್ಲಿ ಇನ್ನೂ ಪ್ರಕರಣ ದಾಖಲಾಗಬೇಕೆಂದು ತಿಳಿಸಲಾಗಿದೆ.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ HD 67 COD 2023, ದಿನಾಂಕ 02.12.2023 ರ ಮೂಲಕ ರಾಜ್ಯ ಸರ್ಕಾರವು ವಂಚನೆಯ ತನಿಖೆಗಾಗಿ ಸಿಬಿಐ ಗೆ ಒಪ್ಪಿಗೆ ನೀಡಿತ್ತು, ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ ತನಿಖೆಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಬಿಐ ತಿಳಿಸಿತು, ತರುವಾಯ 28.02.2025 ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯ ನಂತರ, ಸರ್ಕಾರಿ ಆದೇಶ ಸಂಖ್ಯೆ HD 67 COD 2023/ದಿನಾಂಕ 20.05.2025 ರ ಮೂಲಕ ಪ್ರಕರಣವನ್ನು ಹಿಂಪಡೆದು ತನಿಖೆಗಾಗಿ ಮತ್ತೆ ಸಿಐಡಿಗಾಗಿ ನೀಡಲು ನಿರ್ಧರಿಸಲಾಗಿದೆ. ಈ ಪ್ರಕರಣಗಳಲ್ಲಿ ಯಾವುದೇ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ ಎಂದು ನಾವು ಗಮನಿಸಿದ್ದೇವೆ. ಬ್ಯಾಂಕ್ ನಗದು ವಂಚನೆಗೆ 100% ಪ್ರಾವಿಷನ್ - ರೂ. 58.38 ಕೋಟಿ ಮಾಡಿದೆ.

21) ಕ್ಯಾಮಲ್ ರೇಟಿಂಗ್ (CAMAL Rating): ಲಗತ್ತಿಸಲಾದ ರೇಟಿಂಗ್ ಶೀಟ್ ಪ್ರಕಾರ 2025-26 ರ ಸಾಲಿನಲ್ಲಿ ಬ್ಯಾಂಕನ್ನು "D" ಎಂದು ವರ್ಗೀಕರಿಸಲಾಗಿದೆ. ಪಡೆದ ಅಂಕಗಳ ಶೇಕಡಾವಾರು 600 ಕ್ಕೆ 97 ಆಗಿದೆ ಮತ್ತು ಅಂಕಗಳ ತೂಕದ ಸರಾಸರಿ ಶೇಕಡಾವಾರು 18 ಆಗಿದೆ. ಬ್ಯಾಂಕ್ ತನ್ನ ರೇಟಿಂಗ್ ಅನ್ನು ಸುಧಾರಿಸಲು ಮತ್ತು ಕಾರ್ಪೊರೇಟ್ ಆಡಳಿತವನ್ನು ಪಾಲಿಸಲು ಎನ್‌ಪಿಎಗಳಲ್ಲಿ ಗಣನೀಯ ವಸೂಲಾತಿಗಳನ್ನು ಮಾಡಬೇಕಾಗಿದೆ.



000013

8. ಶಾಸನಬದ್ಧ ಅವಶ್ಯಕತೆಗಳ ಬಗ್ಗೆ ವರದಿ:

ಮೇಲೆ ಕಾಣಿಸಿದ ಅಭಿಪ್ರಾಯಗಳಿಗೊಳಪಟ್ಟು, ನಾವು ವರದಿ ಮಾಡುವುದೇನೆಂದರೆ

ಎ) ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕಾಗಿ ನಮ್ಮ ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಯ ಪ್ರಕಾರ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ನಾವು ಪಡೆದುಕೊಂಡಿದ್ದೇವೆ.

ಬಿ) ನಮ್ಮ ಅಭಿಪ್ರಾಯದಲ್ಲಿ, ಆ ಪುಸ್ತಕಗಳ ನಮ್ಮ ಪರಿಶೀಲನೆಯಿಂದ ಕಂಡುಬರುವಂತೆ ಬ್ಯಾಂಕ್ ಸೂಕ್ತ ಖಾತೆ ಪುಸ್ತಕಗಳನ್ನು ಇಟ್ಟುಕೊಂಡಿದೆ ಮತ್ತು ಬ್ಯಾಂಕಿನ ಶಾಖಾ ಕಚೇರಿಯಿಂದ ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕೆ ಸೂಕ್ತವಾದ ವಿವರಗಳನ್ನು ಸ್ವೀಕರಿಸಲಾಗಿದೆ.


ಸಿ) ನಮ್ಮ ಗಮನಕ್ಕೆ ಬಂದ ಬ್ಯಾಂಕಿನ ವಹಿವಾಟುಗಳು ಬ್ಯಾಂಕಿನ ಅಧಿಕಾರ ವ್ಯಾಪ್ತಿಯಲ್ಲಿವೆ.

ಡಿ) ಈ ವರದಿಯಲ್ಲಿ ಉಲ್ಲೇಖಿಸಲಾದ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟದ ಖಾತೆಯು ಖಾತೆ ಪುಸ್ತಕಗಳು ಮತ್ತು ವಿವರಗಳೊಂದಿಗೆ ಹೊಂದಾಣಿಕೆಯಾಗುತ್ತವೆ.

ಎಸ್. ಆರ್. ಆರ್.ಕೆ. ಶರ್ಮ ಅಸೋಸಿಯೇಟ್ಸ್ ಪರವಾಗಿ

ಸನ್ನದು ಲೆಕ್ಕ ಪರಿಶೋಧಕರು,

ಫರ್ಮ್ ನೋಂದಣಿ ಸಂಖ್ಯೆ: 003790S



(ಸಿ.ಎ. ಎಸ್ ಅನಂದಕೃಷ್ಣ)

ಪಾಲುದಾರರು, ಸದಸ್ಯತ್ವ ಸಂಖ್ಯೆ 027986

ಸ್ಥಳ: ಬೆಂಗಳೂರು

ದಿನಾಂಕ: 29.06.2026

ಯುಡಿ ಐ ಎನ್.ಸಂಖ್ಯೆ: 26077986 LYI 2026




.000014

ಬಂಡವಾಳ ಮತ್ತು ಜವಾಬ್ದಾರಿಗಳು	ಅನುಬಂಧ	31-03-2026 ರಂತೆ	31-03-2025 ರಂತೆ
ಬಂಡವಾಳ ಮತ್ತು ಜವಾಬ್ದಾರಿಗಳು		ರೂ	ರೂ
ಬಂಡವಾಳ	1	74,85,49,600	74,85,49,600
ಕಾಯ್ದಿರಿಸಿದ ನಿಧಿಗಳು ಮತ್ತು ಉಳಿಕೆಗಳು	2	-21,04,36,31,798	-21,67,61,02,670
ಠೇವಣಿತಿಗಳು	3	18,93,10,12,975	19,40,25,02,097
ಸಾಲಗಳು	4	0	0
ಇತರ ಜವಬ್ದಾರಿಗಳು ಮತ್ತು ಅವಕಾಶಗಳು	5	7,85,21,88,291	7,28,67,16,996
<b>ಒಟ್ಟು</b>		<b>6,48,81,19,068</b>	<b>5,76,16,66,024</b>
<b>ಆಸ್ತಿಗಳು</b>			
ನಗದು,ಭಾರತೀಯ ರಿಸರ್ವ್ ಬ್ಯಾಂಕ್ , ಭಾರತೀಯ ಸ್ಟೇಟ್ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್ ಮತ್ತು ಕೇಂದ್ರ ಸಹಕಾರ ಬ್ಯಾಂಕ್ ಗಳೊಂದಿಗೆ ನಗದು ಮತ್ತು ಬಾಕಿಗಳು	6	7,45,314	28,75,664
ಬ್ಯಾಂಕುಗಳೊಂದಿಗಿನ ಬಾಕಿಗಳು ಮತ್ತು ಕರೆ ಮತ್ತು ಅಲ್ಪಾವಧಿಯ ಹೂಡಿಕೆಗಳು	7	30,40,10,518	30,50,25,597
	8	5,75,29,40,000	5,02,88,80,000
	9	-	-
ಮುಂಗಡಗಳು * ಸ್ಥಿರಾಸ್ತಿಗಳು	10	22,24,28,707	24,09,87,063
ಇತರೆ ಆಸ್ತಿಗಳು	11	20,79,94,529	18,38,97,700
<b>ಒಟ್ಟು</b>		<b>6,48,81,19,068</b>	<b>5,76,16,66,024</b>
ಅನಿಶ್ಚಿತ ಜವಬ್ದಾರಿಗಳು	12	48,01,10,535	36,00,36,225
<b>ಒಟ್ಟು</b>		<b>6,48,81,19,068</b>	<b>5,76,16,66,024</b>

ಖಾತೆಗಳಿಗೆ ಟಿಪ್ಪಣಿಗಳು ಈ ಹಣಕಾಸು ಹೇಳಿಕೆಗಳ ಭಾಗವಾಗಿದೆ

\* ಬ್ಯಾಂಕ್ ತನ್ನ ಸಾಲ ಮತ್ತು ಮುಂಗಡಗಳ ಮೇಲೆ 100% ಅವಕಾಶವನ್ನು ಕಲ್ಪಿಸಿದೆ. ವಿವರಣೆಗಳನ್ನು ಅನುಬಂಧ-9ರಲ್ಲಿ ನೀಡಲಾಗಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ

  
ಅಚ್ಚಾ ಕೃಷ್ಣನ್ ನಾಯರ್,  
ಆಡಳಿತಾಧಿಕಾರಿ,




**ಧೃಢೀಕರಣ ಪತ್ರ**

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ 15, ಸುಬ್ಬರಾಮಶೆಟ್ಟಿ ರಸ್ತೆ ನೆಟ್ಟಕಲ್ಲಪ್ಪ ವೃತ್ತ ಬಸವನಗುಡಿ ಬೆಂಗಳೂರು 560004 ಇದರ ಆಡಳಿತ ಕಛೇರಿ ಹಾಗೂ ಶಾಖೆಗಳ 2025-26ನೇ ಸಾಲಿನ ಲೆಕ್ಕಪರಿಶೋಧನೆಯನ್ನು ನಾವು ಪೂರೈಸಿರುತ್ತೇವೆ. ನಾವು ನಮ್ಮ ಜ್ಞಾನ ಹಾಗೂ ತಿಳುವಳಿಕೆಯಂತೆ ಲೆಕ್ಕಪರಿಶೋಧನೆಗೆ ಅಗತ್ಯವಾದ ಮಾಹಿತಿ ಹಾಗೂ ವಿವರಣೆಗಳನ್ನು ಪಡೆದಿದ್ದು ಅವುಗಳು ಸಮರ್ಪಕವಾಗಿರುತ್ತದೆ. ನಮ್ಮ ಅಭಿಪ್ರಾಯ ಹಾಗೂ ತಿಳುವಳಿಕೆಯಂತೆ ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಇದರೊಂದಿಗೆ ಲಗತ್ತಿಸಿರುವ ನಮ್ಮ ವಿವರವಾದ ಲೆಕ್ಕಪರಿಶೋಧನಾ ವರದಿಯು ಷರಾಹಗಳ ನಿಬಂಧನೆಗೊಳಪಟ್ಟು ದಿನಾಂಕ 31-03-2026ಕ್ಕೆ ಇದ್ದಂತೆ ಬ್ಯಾಂಕಿನ ಆಸ್ತಿ- ಜವಬ್ದಾರಿ ತಃಖ್ತೆಗಳು ಹಾಗೂ ಪ್ರಸಕ್ತ ಸಾಲಿನ ಲಾಭದ ವಿಚಾರದಲ್ಲಿ ಬ್ಯಾಂಕಿನ ನೈಜ ಆರ್ಥಿಕ ಸ್ಥಿತಿಯ ಅವಲೋಕನವನ್ನು ನೀಡುತ್ತದೆ. ಅನುಬಂಧ 1-17 ಆಸ್ತಿ-ಜವಬ್ದಾರಿ ತಃಖ್ತೆಗಳ ಅಂತರ್ ಭಾಗವಾಗಿರುತ್ತದೆ.

ಎಸ್.ಆರ್.ಆರ್.ಕೆ.ಶರ್ಮ ಅಸೋಸಿಯೇಟ್ಸ್

ಲೆಕ್ಕ ಪರಿಶೋಧಕರು



(ಸಿಎ ಎಸ್ ಆನಂದ ಕೃಷ್ಣ)

ಸದಸ್ಯತ್ವ ಸಂಖ್ಯೆ: 027986

ಪಾಲುದಾರರು



ದಿನಾಂಕ: 29.06.2026

ಯು.ಆ.ಐ.ಎಸ್: 06027986LYEJSJ2198




000015

ಅನುಬಂಧ - 1		31-03-2026 ರಂತೆ	31-03-2025 ರಂತೆ
ಷೇರು ಬಂಡವಾಳ		ರೂ	ರೂ
I	ಅಧಿಕೃತ ಬಂಡವಾಳ (ಎ)10800000,ಷೇರುಗಳು ತಲಾ ರೂ.100/-	10,80,00,00,000	10,80,00,00,000
II	ನೀಡಲಾದ ಬಂಡವಾಳ (ಎ) 7485496, ಷೇರುಗಳು ತಲಾ ರೂ.100/-	74,85,49,600	74,85,49,600
III	ಚಂದದಾರಿಕೆ ಬಂಡವಾಳ (ಎ) 7485496, ಷೇರುಗಳು ತಲಾ ರೂ.100/-	74,85,49,600	74,85,49,600
IV	ಕರೆ ನೀಡಿದ ಬಂಡವಾಳ (ಎ) 7485496, ಷೇರುಗಳು ತಲಾ ರೂ.100/-	74,85,49,600	74,85,49,600
V	ಪಾವತಿಯಾದ ಬಂಡವಾಳ (ಎ) 7485496, ಷೇರುಗಳು ತಲಾ ರೂ.100/- ಕಡಿತಗೊಳಿಸು : ಪಾವತಿಯಾಗದ ಕರೆ ಬಂಡವಾಳ ಸೇರಿಸು : ಮುಟ್ಟುಗೋಲು ಹಾಕಿಕೊಂಡ ಷೇರುಗಳು	74,85,49,600 0 0	74,85,49,600 0 0
IV	ಮೇಲಿನ 3(ಎ) ನಲ್ಲಿ ಹೊಂದಿರುವವರು (ಎ) ವ್ಯಕ್ತಿಗಳು ಬಿ) ಸಹಕಾರ ಸಂಸ್ಥೆಗಳು ಸಿ) ಒಬ್ಬ ಸಂಘ	74,85,49,600 0 0	74,85,49,600 0 0
	ಒಟ್ಟು	74,85,49,600	74,85,49,600
ಅನುಬಂಧ - 2			
ಕಾಯ್ದಿರಿಸಿದ ನಿಧಿಗಳು ಮತ್ತು ಉಳಿಕೆಗಳು			
I	ಶಾಸನಬದ್ಧ ಮೀಸಲು ನಿಧಿಗಳು (ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	54,13,49,705 0	54,13,49,705 0
	ಒಟ್ಟು	54,13,49,705	54,13,49,705
II	ಕಟ್ಟಡ ನಿಧಿ (ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	32,87,84,570 0	32,87,84,570 0
	ಒಟ್ಟು	32,87,84,570	32,87,84,570
III	ಲಾಭಾಂಶ ಸಮತೋಲನ ನಿಧಿ (ಎ) ಆರಂಭಿಕ ಬಾಕಿ (ಬಿ) ವರ್ಷದಲ್ಲಿ ಸೇರಿಸಿರುವುದು (ಸಿ) ವರ್ಷದಲ್ಲಿ ಕಡಿತಗೊಳಿಸಿರುವುದು	2,03,24,082 0 0	2,03,24,082 0 0
	ಒಟ್ಟು	2,03,24,082	2,03,24,082
IV	ಇತರೆ ನಿಧಿಗಳು ಮತ್ತು ಅವಕಾಶಗಳು (ನಿರ್ದಿಷ್ಟಪಡಿಸಿ) ಕರ್ನಾಟಕ ಸಹಕಾರಿಗಳ ಮಹಾಮಂಡಳ ನಿಧಿ (ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	5,000 0	5,000 0
	ಒಟ್ಟು	5,000	5,000
	ಬಿ) ಸದಸ್ಯರ ಮರಣೋತ್ತರ ಪರಿಹಾರ ನಿಧಿ (ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	1,22,18,274 0	1,22,18,274 0
	ಒಟ್ಟು	1,22,18,274	1,22,18,274
	ಸಿ) ವಿಶೇಷ ಮೀಸಲು ನಿಧಿ (ವಸತಿ)		




(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	3,47,89,598 0	3,47,89,598 0
<b>ಒಟ್ಟು</b>	<b>3,47,89,598</b>	<b>3,47,89,598</b>
<b>ಡಿ) ಹೂಡಿಕೆಗಳ ವಿರಳಿತ ನಿಧಿ</b>		
(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	3,04,35,360 0	3,04,35,360 0
<b>ಒಟ್ಟು</b>	<b>3,04,35,360</b>	<b>3,04,35,360</b>
ಸಿಬ್ಬಂದಿ ಕಲ್ಯಾಣ ನಿಧಿ.		
(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	1,95,31,213 0	1,95,31,213 0
<b>ಒಟ್ಟು</b>	<b>1,95,31,213</b>	<b>1,95,31,213</b>
ಎಫ್) ಮಹೋತ್ಸವ ನಿಧಿ		
(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	46,01,584 0	46,01,584 0
<b>ಒಟ್ಟು</b>	<b>46,01,584</b>	<b>46,01,584</b>
ಜಿ) ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ		
(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	71,55,936 0	71,55,936 0
<b>ಒಟ್ಟು</b>	<b>71,55,936</b>	<b>71,55,936</b>
ಹೆಚ್) ಸಹಾಯ ನಿಧಿ		
(ಎ) ಆರಂಭಿಕ ಬಾಕಿ ವರ್ಷದಲ್ಲಿ ಸೇರಿಸಿರುವುದು/ಕಡಿತಗೊಳಿಸಿರುವುದು	53,01,584 0	53,01,584 0
<b>ಒಟ್ಟು</b>	<b>53,01,584</b>	<b>53,01,584</b>
ಐ) ಲಾಭ ಮತ್ತು ನಷ್ಟ ಖಾತೆಯ ಬಾಕಿ		
(ಎ) ಆರಂಭಿಕ ಬಾಕಿ ಪ್ರಸಕ್ತ ವರ್ಷದ ನಷ್ಟ ಒಟ್ಟು ನಷ್ಟ	-22,68,05,99,576 63,24,70,872 -22,04,81,28,704	-27,86,74,75,644 5,18,68,76,068 -22,68,05,99,576
<b>ಒಟ್ಟು ಮೊತ್ತ (I to IV)</b>	<b>-21,04,36,31,798</b>	<b>-21,67,61,02,670</b>
<b>ಅನುಬಂಧ - 3</b>		
<b>ಠೇವಣಾತಿಗಳು</b>		
I ಬೇಡಿಕೆ ಠೇವಣಿಗಳು (ಚಾಲ್ತಿ ಖಾತೆ ಮತ್ತು ಪರಿಪಕ್ವಗೊಂಡ ಠೇವಣಿಗಳು)		
ವ್ಯಕ್ತಿಗಳಿಂದ ಕೇಂದ್ರ ಸಹಕಾರಿ ಬ್ಯಾಂಕುಗಳಿಂದ ಇತರೆ ಸಹಕಾರಿಗಳಿಂದ	3,82,48,36,042 0 1,87,52,79,442	3,72,56,70,046 0 1,85,38,15,451
II ಉಳಿತಾಯ ಖಾತೆ ಠೇವಣಿಗಳು		
ವ್ಯಕ್ತಿಗಳಿಂದ ಕೇಂದ್ರ ಸಹಕಾರಿ ಬ್ಯಾಂಕುಗಳಿಂದ ಇತರೆ ಸಹಕಾರಿಗಳಿಂದ	8,23,65,45,874 0 88,92,95,651	8,21,94,85,396 0 89,30,35,600
III ನಿಶ್ಚಿತ ಅವಧಿ ಠೇವಣಿಗಳು		
ವ್ಯಕ್ತಿಗಳಿಂದ ಕೇಂದ್ರ ಸಹಕಾರಿ ಬ್ಯಾಂಕುಗಳಿಂದ ಇತರೆ ಸಹಕಾರಿಗಳಿಂದ	2,75,94,72,667 0 1,34,55,83,298	3,26,83,32,203 0 1,44,21,63,401
<b>ಒಟ್ಟು</b>	<b>18,93,10,12,975</b>	<b>19,40,25,02,097</b>
<b>ಅನುಬಂಧ - 4</b>		
<b>ಸಾಲಗಳು</b>		
I ಭಾರತೀಯ ರಿಸರ್ವ್ ಬ್ಯಾಂಕ್, ಮತ್ತು ರಾಜ್ಯ ಸಹಕಾರ ಬ್ಯಾಂಕ್ ಗಳಿಂದ ಸಹಕಾರ ಬ್ಯಾಂಕ್ ಗಳಿಂದ	NIL NIL	NIL NIL



000017

II	ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ	NIL	NIL
III	ರಾಜ್ಯ ಸರ್ಕಾರದಿಂದ ಇವುಗಳಲ್ಲಿ ಭದ್ರತೆಯ ಎದುರಾಗಿ ಸರ್ಕಾರಿ ಮತ್ತು ಇತರೆ ಅನುಮೋದಿತ ಭದ್ರತೆಗಳು ಇತರೆ ಭದ್ರತೆಗಳು	NIL NIL NIL	NIL NIL NIL
	ಒಟ್ಟು	NIL	NIL



<b>ಅನುಬಂಧ - 5</b>			
ಇತರೆ ಹೊಣೆಗಾರಿಕೆಗಳು ಮತ್ತು ಅವಕಾಶಗಳು			
J	ಇತರೆ ಹೊಣೆಗಾರಿಕೆಗಳು		
	ಅನ್ ಕ್ಲೇಮ್ಡ್ ಲಾಭಾಂಶ	34,79,328	34,79,328
	ಠೇವಣಿಗಳ ಮೇಲೆ ಪಾವತಿಸಬೇಕಾದ ಬಡ್ಡಿ	11,54,710	11,52,694
	ಇತರೆ ಹೊಣೆಗಾರಿಕೆಗಳು	7,74,38,65,345	7,17,83,96,066
	<b>ಇತರೆ ಹೊಣೆಗಾರಿಕೆಗಳ ಒಟ್ಟು ಮೊತ್ತ (ಎ)</b>	<b>7,74,84,99,383</b>	<b>7,18,30,28,088</b>
ಕೆ	ಅವಕಾಶಗಳು		
	ಪೇ ಆರ್ಟರ್ ಅಕೌಂಟ್ ಪ್ರಾವಧಾನ	10,36,88,908	10,36,88,908
	ಅವಕಾಶಗಳು (ಬಿ)	10,36,88,908	10,36,88,908
	<b>ಇತರೆ ಹೊಣೆಗಾರಿಕೆಗಳು ಮತ್ತು ಅವಕಾಶಗಳ ಒಟ್ಟು ಮೊತ್ತ (ಎ+ಬಿ)</b>	<b>7,85,21,88,291</b>	<b>7,28,67,16,996</b>
<b>ಅನುಬಂಧ - 6</b>			
ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರ ಬ್ಯಾಂಕ್‌ಗಳೊಂದಿಗಿನ ನಗದು ಮತ್ತು ಬಾಕಿಗಳು			
I	ನಗದು	0	28,537
II	ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗಿನ ಬಾಕಿಗಳು (ಎ) ಚಾಲ್ತಿ ಖಾತೆಯಲ್ಲಿ (ಬಿ) ಇತರೆ ಖಾತೆಗಳಲ್ಲಿ	0 0	0 0
III	ರಾಷ್ಟ್ರೀಕೃತ ಬ್ಯಾಂಕ್‌ನೊಂದಿಗಿನ ಬಾಕಿಗಳು (ಎ) ಚಾಲ್ತಿ ಖಾತೆಯಲ್ಲಿ (ಬಿ) ಇತರೆ ಖಾತೆಗಳಲ್ಲಿ	7,45,314	28,30,794
IV	ಕೇಂದ್ರ ಮತ್ತು ರಾಜ್ಯ ಸರ್ಕಾರ ಬ್ಯಾಂಕ್‌ನೊಂದಿಗಿನ ಬಾಕಿಗಳು (ಎ) ಚಾಲ್ತಿ ಖಾತೆಯಲ್ಲಿ (ಬಿ) ಇತರೆ ಖಾತೆಗಳಲ್ಲಿ	0	16,333
	<b>ಒಟ್ಟು</b>	<b>7,45,314</b>	<b>28,75,664</b>
<b>ಅನುಬಂಧ - 7</b>			
ಕರೆ ಮತ್ತು ಅಲ್ಪಾವಧಿ ಸೂಚನೆಯ ಹಣ ಮತ್ತು ಬ್ಯಾಂಕ್‌ನೊಂದಿಗಿನ ಬಾಕಿಗಳು			
I	ಇತರೆ ಬ್ಯಾಂಕ್‌ನಲ್ಲಿ ಬಾಕಿಗಳು		
J)	ಚಾಲ್ತಿ ಖಾತೆ ಬಾಕಿಗಳು	4,76,38,063	1,27,76,848
ಬಿ)	ನಿಶ್ಚಿತ ಅವಧಿ ಠೇವಣಿಗಳು		
ಐ)	ಸರ್ಕಾರ ಬ್ಯಾಂಕ್‌ನಲ್ಲಿ	0	0



ಇತರೆ ಬ್ಯಾಂಕ್‌ನಲ್ಲಿ	25,63,72,455	29,22,48,749
ಇತರೆ ಬ್ಯಾಂಕುಗಳಲ್ಲಿರುವ ಒಟ್ಟು ಬಾಕಿಗಳು (ಎ+ಬಿ+ಸಿ)	30,40,10,518	30,50,25,597
II ಕರೆ ಮತ್ತು ಅಲ್ಪಾವಧಿ ಸೂಚನೆಯ ಹಣ		
(ಎ) ಬ್ಯಾಂಕ್‌ಗಳಲ್ಲಿ	0	0
(ಬಿ) ಇತರೆ ಸಂಸ್ಥೆಗಳಲ್ಲಿ	0	0
ಒಟ್ಟು ಕರೆ ಮತ್ತು ಅಲ್ಪಾವಧಿ ಸೂಚನೆಯ ಹಣ	0	0
ಒಟ್ಟು ಕರೆ ಮತ್ತು ಅಲ್ಪಾವಧಿ ಸೂಚನೆಯ ಹಣ ಮತ್ತು ಬ್ಯಾಂಕ್‌ನೊಂದಿಗಿನ ಬಾಕಿಗಳು ((ಎ+ಬಿ))	30,40,10,518	30,50,25,597


<b>ಅನುಬಂಧ - 8</b>		
<b>ಹೂಡಿಕೆಗಳು</b>		
I ಕೇಂದ್ರ ಮತ್ತು ರಾಜ್ಯ ಸರ್ಕಾರಿ ಭದ್ರತಾ ಪತ್ರಗಳಲ್ಲಿ	5,75,29,40,000	5,02,88,80,000
II ಸಹಕಾರಿ ಸಂಸ್ಥೆಗಳ ಷೇರುಗಳಲ್ಲಿ (ಪ್ರಧಾನ/ಅನುದಾನಿತ ರಾಜ್ಯ ಪಾಲುದಾರಿಕೆ ನಿಧಿ ಹೊರತುಪಡಿಸಿ)	0	0
III ಡಿಬೆಂಚರ್ ಮತ್ತು ಬಾಂಡ್‌ಗಳಲ್ಲಿ		
IV ಇತರೆ( ಮ್ಯಾಚುಯಲ್ ಫಂಡ್‌ಗಳಲ್ಲಿ)	0	0
V ಒಟ್ಟು	5,75,29,40,000	5,02,88,80,000
VI ಕಡಿತ: ಹೂಡಿಕೆಗಳ ಮೇಲಿನ ಸವಕಳಿಗೆ ಅವಕಾಶ	0	0
ಒಟ್ಟು	5,75,29,40,000	5,02,88,80,000
<b>ಅನುಬಂಧ - 9</b>		
<b>ಮುಂಗಡಗಳು *</b>		
I (ಎ) ಖರೀದಿಸಿದ/ರಿಯಾಯಿತಿ ಮಾಡಿದ ಬಿಲ್ಲುಗಳು	0	0
(ಬಿ) ನಗದು ಸಾಲಗಳು, ಓವರ್ ಡ್ರಾಫ್ಟ್ ಮತ್ತು ಬೇಡಿಕೆ ಮೇಲೆ ಮರುಪಾವತಿಸಬೇಕಾದ ಸಾಲಗಳು	6,97,17,47,050	6,99,89,32,088
(ಸಿ) ಅವಧಿ ಸಾಲಗಳು		
1) ಮದ್ಯಮಾವಧಿ ಸಾಲಗಳು	1,67,04,943	1,86,61,871
2) ಧೀರ್ಘಾವಧಿ ಸಾಲಗಳು	6,75,23,07,096	6,82,75,69,863
ಒಟ್ಟು ಅವಧಿ ಸಾಲಗಳು (1+2)	6,76,90,12,039	6,84,62,31,734
ಒಟ್ಟು ಮೊತ್ತ	13,74,07,59,089	13,84,51,63,822
II (ಎ) ಆಸ್ತಿಗಳಿಂದ ಭದ್ರತೆಗೊಂಡ	0	0
(ಬಿ) ಬ್ಯಾಂಕ್ ಭದ್ರತೆ/ಸರ್ಕಾರಿ ಭದ್ರತೆ/ ಆದ್ಯತಾವಲಯಗಳಿಂದ	0	0
(ಸಿ) ಅಸುರಕ್ಷಿತ	0	0
ಟಿಪ್ಪಣಿ : ವರ್ಗೀಕರಣಕ್ಕೆ ವಿವರಗಳು ಇರುವುದಿಲ್ಲ.		
ಟಿಪ್ಪಣಿ : ಆರ್ಥಿಕ ವರ್ಷ 2018-19 ರ ಅಂತ್ಯಕ್ಕೆ ಆರ್. ಬಿ.ಐ ವರದಿಯಲ್ಲಿ ದೊಡ್ಡ ಮಟ್ಟದ ಅಕ್ರಮಗಳು ವರದಿಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಪೂರಾ ಸಾಲ/ಮುಂಗಡವನ್ನು ವಂಚನೆಯೆಂದು ವರ್ಗೀಕರಿಸಿ ಈ ಸಾಲಗಳನ್ನು ನಷ್ಟ ವೆಂದು 2019-20 ರಲ್ಲಿ ಪರಿಗಣಿಸಿದೆ. 100% ಅವಕಾಶವನ್ನು ಒದಗಿಸಲಾಗಿದೆ.	13,74,07,59,089	13,84,51,63,822
<b>ಅನುಬಂಧ - 10</b>		
<b>ಸ್ಥಿರಾಸ್ತಿಗಳು</b>		
I ನಿವೇಶನ		
(ಎ) ಕಟ್ಟಡ ಹಾಗೂ ನಿವೇಶನದ ಫಲಗಿ ಮೊತ್ತ	22,19,58,624	22,21,93,715
(ಬಿ) ವರ್ಷದಲ್ಲಿ ಸೇರಿಸಿರುವುದು	0	0
(ಸಿ) ವರ್ಷದಲ್ಲಿ ಕಡಿತಗೊಳಿಸಿರುವುದು	0	0
(ಡಿ) ಒಟ್ಟು (ಎ+ಬಿ-ಸಿ)	22,19,58,624	22,21,93,715
(ಇ) ಕಡಿತಗೊಳಿಸು : ಸವಕಳಿ	2,11,582	2,35,091

000019



(ಎಫ್) ಒಟ್ಟು ನಿವೇಶನದ ಘಟನೆ ಮೊತ್ತ (ಡಿ-ಇ)	22,17,47,043	22,19,58,624
II ಇತರ ಸ್ಥಿರಾಸ್ತಿಗಳು (ಪೀಠೋಪಕರಣಗಳನ್ನೊಳಗೊಂಡಂತೆ)		
(ಎ) ಸ್ಥಿರಾಸ್ತಿಗಳ ಮೊತ್ತ	1,90,28,439	2,15,21,165
(ಬಿ) ವರ್ಷದಲ್ಲಿ ಸೇರಿಸಿರುವುದು	0	0
(ಸಿ) ವರ್ಷದಲ್ಲಿ ಕಡಿತಗೊಳಿಸಿರುವುದು	1,82,35,054	0
(ಡಿ) ಒಟ್ಟು (ಎ+ಬಿ-ಸಿ)	7,93,385	2,15,21,165
(ಇ) ಕಡಿತಗೊಳಿಸು : ಸವಕಳಿ	1,11,721	24,92,726
(ಎಫ್) ಒಟ್ಟು (ಡಿ-ಇ)	6,81,664	1,90,28,439
ಒಟ್ಟು ಮೊತ್ತ	22,24,28,707	24,09,87,063

ಅನುಬಂಧ - 11		
ಇತರ ಆಸ್ತಿಗಳು		
ಶಾಖಾ ಹೊಂದಾಣಿಕೆ (ಕಾಂಟ್ರಾಡಂಟ್)	0	0
ಸಾಲದ ಮೇಲೆ ಬರಬೇಕಾದ ಬಡ್ಡಿ	10,11,50,807	9,47,51,756
ಲೇಖನ ಸಾಮಗ್ರಿಗಳು ಮತ್ತು ಅಂಗಣ ಚೀಟಿಗಳು	0	3,835
ವಿಶೇಷ ನ್ಯಾಯಾಲಯದ (ಕೆಪಿಐಡಿಎಲ್) ಠೇವಣಿ	47,77,382	0
ಇತರ	10,20,66,340	8,91,42,109
ಒಟ್ಟು ಎ	20,79,94,529	18,38,97,700
ವಂಚನೆ		
ನಗದು ಖಾತೆಯಲ್ಲಿನ ವಂಚನೆ	58,38,97,636	58,38,97,636
ಬ್ಯಾಂಕ್ ಖಾತೆ, ಪೇ ಆರ್ಡರ್, ಅಂತರ ಬ್ಯಾಂಕ್ ವ್ಯವಹಾರ ಮತ್ತು ಹೂಡಿಕೆಗಳ ವಂಚನೆ	2,77,14,68,913	2,77,14,68,913
ಸಿಬ್ಬಂದಿ, ಆಡಳಿತವರ್ಗದಿಂದ ವಸೂಲಾತಿ:-ವಂಚನೆ	55,89,169	55,89,169
ಠೇವಣಿ ಖಾತೆಗಳಲ್ಲಿ ವಂಚನೆ	3,14,34,817	3,14,34,817
ಒಟ್ಟು ವಂಚನೆ ಮತ್ತು ದುರುಪಯೋಗ	3,39,23,90,535	3,39,23,90,535
ಕಳೆದದು: ವಂಚನೆ ಮತ್ತು ದುರುಪಯೋಗ ಅವಕಾಶ	3,39,23,90,535	3,39,23,90,535
ಒಟ್ಟು ಬಿ	0	0
ಒಟ್ಟು (ಎ+ಬಿ)	20,79,94,529	18,38,97,700
ಅನುಬಂಧ - 12		
ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಸಂಗ್ರಹಿಸಬೇಕಾದ ಬಿಲ್ಲುಗಳು		
ಸಾಲಗಳೆಂದು ಒಪ್ಪಿಕೊಳ್ಳದ ಬ್ಯಾಂಕಿನ ವಿದುದ್ದದ ಹಕ್ಕುಗಳು	48,01,10,535	36,00,36,225
ಭಾಗಶಃ ಪಾವತಿಸಿದ ಹೂಡಿಕೆಗಳ ಹೊಣೆಗಾರಿಕೆಗಳು	0	0
ಬಾಕಿ ಇರುವ ಫಾರ್ವಾರ್ಡ್ ಎಕ್ಸ್‌ಚೇಂಜ್ ಒಪ್ಪಂದದ ಹೊಣೆಗಾರಿಕೆ	0	0
ಗ್ರಾಹಕರ ಪರವಾಗಿ ನೀಡಿದ ಖಾತರಿಗಳು	0	0
ಸ್ವೀಕಾರಗಳು, ಅನುಮೋದನೆಗಳು ಮತ್ತು ಇತರ ಹೊಣೆಗಾರಿಕೆ	0	0
( ಬಿಲ್ಲುಗಳ ಸಂಗ್ರಹಣೆ ಸೇರಿದಂತೆ)		



ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ


15. ಸುಬ್ಬರಾಮಶೆಟ್ಟಿ ರಸ್ತೆ ನೆಟ್ಟಕಲ್ಲಪ್ಪ ವೃತ್ತ ಬಸವನಗುಡಿ ಬೆಂಗಳೂರು 560004

ಇದರ 31-03-2026 ಕ್ಕೆ ಇದ್ದಂತೆ ಲಾಭ ನಷ್ಟ ತಃಖ್ತೆ

	ಆದಾಯ & ಖರ್ಚುಗಳು	ಅನುಬಂಧ	ಪ್ರಸ್ತುತ ವರ್ಷ	ಹಿಂದಿನ ವರ್ಷ
I	ಆದಾಯ		31.03.2026 ಕ್ಕೆ	31.03.2025 ಕ್ಕೆ
	ಬಡ್ಡಿ ಆದಾಯ	13	58,92,48,576	44,58,61,934
	ಇತರೆ ಆದಾಯ	14	13,39,13,253	14,05,86,280
	ಒಟ್ಟು		72,31,61,828	58,64,48,214
II	ಖರ್ಚು			
	ಖರ್ಚು ಮಾಡಿದ ಬಡ್ಡಿ	15	3,41,68,427	18,11,60,954
	ನಿರ್ವಹಣಾ ವೆಚ್ಚಗಳು	16	5,65,22,530	9,96,46,887
	ಅವಕಾಶಗಳು & ಹೊಣೆಗಾರಿಕೆಗಳು		0	0
	ಒಟ್ಟು		9,06,90,957	28,08,07,841
III	ಲಾಭ/(ನಷ್ಟ)			
	ವರ್ಷದ ನಿವ್ವಳ ಲಾಭ/ನಷ್ಟ		63,24,70,872	30,56,40,373
	ಹಿಂದಿನ ಅವಧಿ & ಅಸಾಧಾರಣ ಅಂಶಗಳು		0	4,88,12,35,696
	ಒಟ್ಟು		63,24,70,872	5,18,68,76,069
IV	ವಿಂಗಡಣೆಗಳು			
	ಶಾಸನಬದ್ಧ ಮೀಸಲು ನಿಧಿ & ಇತರೆ ನಿಧಿಗಳಿಗೆ ವರ್ಗಾವಣೆ (ನಿರ್ದಿಷ್ಟಪಡಿಸಿ)		0	0
	ಪ್ರಸ್ತಾವಿತ ಲಾಭಾಂಶ		0	0
	ಆಸ್ತಿ ಜವಬ್ದಾರಿ ತಃಖ್ತೆಗೆ ಸಾಗಿಸಲಾದ ಬಾಕಿ		63,24,70,872	5,18,68,76,069
	ಖಾತೆಗಳಿಗೆ ಟಿಪ್ಪಣಿಗಳು ಈ ಹಣಕಾಸು ಹೇಳಿಕೆಗಳ ಭಾಗವಾಗಿದೆ	17		

ಮೆ.ಎಸ್.ಆರ್.ಆರ್.ಕೆ.ಶರ್ಮ ಅಸೋಸಿಯೇಟ್ಸ್

ಲೆಕ್ಕ ಪರಿಶೋಧಕರು



(ಸಿಎ ಎಸ್ ಆನಂದ ಕೃಷ್ಣ)

ಸದಸ್ಯತ್ವ ಸಂಖ್ಯೆ: 027986


ಪಾಲುದಾರರು

UDIN: 26027986LYISJ2198

ಸ್ಥಳ : ಬೆಂಗಳೂರು

ದಿನಾಂಕ: 29.06.2026.


ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ

  
ಅಜಿತ ಕೃಷ್ಣ ನಾಯಕ  
ಆಡಳಿತಾಧಿಕಾರಿ



000021



		ರೂ	ರೂ
I	ಬಡ್ಡಿ, ಬಿಲ್ಲುಗಳ ರಿಯಾಯಿತಿ	16,17,81,032	5,63,46,278
II	ಹೂಡಿಕೆಗಳ ಮೇಲಿನ ಆದಾಯ	42,74,67,543	38,95,15,656
III	ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರ ಬ್ಯಾಂಕ್ ಗಳಲ್ಲಿನ ಬಾಕಿಗಳ ಮೇಲಿನ ಬಡ್ಡಿ	0	0
	<b>ಒಟ್ಟು</b>	<b>58,92,48,576</b>	<b>44,58,61,934</b>
<b>ಅನುಬಂಧ - 14</b>			
<b>ಇತರೆ ಆದಾಯ</b>			
I	ಕಮಿಷನ್, ವಿನಿಮಯ ಮತ್ತು ದಲ್ಲಾಳಿ	88,490	56,235
II	ಹೂಡಿಕೆಗಳ ಮಾರಾಟದಿಂದ ಬರುವ ಲಾಭ ಕಡಿತಗೊಳಿಸು : ಹೂಡಿಕೆಗಳ ಮಾರಾಟದಿಂದ ಬರುವ ನಷ್ಟ	0	0
III	ಹೂಡಿಕೆಗಳ ಮರುಮೌಲ್ಯಮಾಪನದಿಂದ ಬರುವ ಲಾಭ ಕಡಿತಗೊಳಿಸು : ಹೂಡಿಕೆಗಳ ಮರುಮೌಲ್ಯಮಾಪನದಿಂದ ಬರುವ ನಷ್ಟ	0	0
IV	ಹೂಡಿಕೆಗಳ ಮೇಲೆ ಪಡೆದ ರಿಯಾಯಿತಿ	46,340	4,70,19,499
V	ಪೀಠೋಪಕರಣ ಮತ್ತು ಇತರೆ ಆಸ್ತಿಗಳ ಮಾರಾಟ ಕಡಿತಗೊಳಿಸು : ಕಟ್ಟಡಗಳು ಮತ್ತು ಇತರೆ ಆಸ್ತಿಗಳ ಮಾರಾಟದಿಂದ ನಷ್ಟ	0	0
VI	ವಿನಿಮಯ ವಹಿವಾಟಿನಿಂದ ಲಾಭ ಕಡಿತಗೊಳಿಸು : ವಿನಿಮಯ ವಹಿವಾಟಿನಿಂದ ನಷ್ಟ	0	0
VII	ಬ್ಯಾಂಕೇತರ ಆಸ್ತಿಗಳಿಂದ ಬರುವ ಆದಾಯ ಮತ್ತು ಅಂತಹ ವ್ಯವಹಾರದಿಂದ ಬರುವ ಲಾಭ	0	0
VIII	ಕರಡು & ಸಂಶಯಾಸ್ಪದ ಸಾಲಗಳಿಗೆ ಮಾಡಿದ ಮೀಸಲು ರದ್ದತಿ	10,40,21,531	3,28,95,536
IX	ವಾಪಸ್ಸು ಪಡೆದ ಹಕ್ಕು ಪಡೆಯದ ಹೊಣೆಗಾರಿಕೆಗಳು		6,00,82,844
X	ಆದಾಯ ತೆರಿಗೆ ಮರುಪಾವತಿಯ ಮೇಲೆ ಪಡೆದ ಬಡ್ಡಿ	1,52,780	0
XI	ಇತರೆ ಆದಾಯ	2,96,04,111	5,32,166
	<b>ಒಟ್ಟು</b>	<b>13,39,13,253</b>	<b>14,05,86,280</b>
<b>ಅನುಬಂಧ - 15</b>			
<b>ಖರ್ಚು ಮಾಡಿದ ಬಡ್ಡಿ</b>			
I	ಲೇವಣಿಗಳ ಮೇಲಿನ ಬಡ್ಡಿ	3,41,68,427	18,11,60,954
II	ಸಾಲಗಳ ಮೇಲಿನ ಬಡ್ಡಿ	0	0
	<b>ಒಟ್ಟು</b>	<b>3,41,68,427</b>	<b>18,11,60,954</b>
<b>ಅನುಬಂಧ - 16</b>			
<b>ನಿರ್ವಹಣಾ ವೆಚ್ಚಗಳು</b>			
I	ಉದ್ಯೋಗಿಗಳಿಗೆ ಪಾವತಿಸಿದ ಖರ್ಚು & ಅದಕ್ಕಾಗಿ ಮಾಡಿದ ಅವಕಾಶಗಳು	2,38,03,535	1,97,08,589
II	ಬಾಡಿಗೆ, ತೆರಿಗೆ & ವಿದ್ಯುತ್	10,18,662	9,57,402
III	ಮುದ್ರಣ & ಲೇಖನ ಸಾಮಗ್ರಿಗಳು	5,96,521	75,033



000022

IV	ಸುದ್ದಿ ಪತ್ರಿಕೆ ಪ್ರಕಟಣೆ & ವಾರ್ತಾ ಪತ್ರಿಕೆಗಳು		15,33,252	1,09,212
V	ಬ್ಯಾಂಕಿನ ಆಸ್ತಿ ಮೇಲಿನ ಸವಕಳಿ		3,35,884	27,27,817
VI	ನಿರ್ದೇಶಕರ ಶುಲ್ಕ , ಭತ್ಯೆ & ವೆಚ್ಚಗಳು		0	0

VII	ಲೆಕ್ಕ ಪರಿಶೋಧಕರ ಶುಲ್ಕ & ವೆಚ್ಚಗಳು		10,90,000	10,90,000
VIII	ಕಾನೂನು, ವಸೂಲಾತಿ & ಮೌಲ್ಯಮಾಪನ ಶುಲ್ಕಗಳು		55,32,938	28,97,178
IX	ಅಂಚೆ, ಟೆಲಿಗ್ರಾಮ್, ದೂರವಾಣಿ ಇತ್ಯಾದಿ		1,44,697	99,679
X	ವೃತ್ತಿಪರ ಶುಲ್ಕಗಳು		80,000	15,00,000
XI	ದುರಸ್ತಿ & ನಿರ್ವಹಣೆ		50,004	7,948
XII	ಸರ್ಕಾರಿ ಸಾಲಪತ್ರಗಳ ಮೇಲಿನ ಪ್ರೀಮಿಯಂ ಅಮಾರ್ಟೈಸೇಷನ್		15,51,885	6,04,49,705
XII	ಸಾಮಾನ್ಯ ವಿಮಾ ಶುಲ್ಕಗಳು		0	67,06,887
XIV	ಸ್ಥಿರ ಸ್ವತ್ತುಗಳನ್ನು ವಜಾಗೊಳಿಸಲಾಗಿದೆ		1,82,35,054	0
XV	ಇತರೆ ವೆಚ್ಚಗಳು		25,50,099	33,17,437
	ಒಟ್ಟು		5,65,22,530	9,96,46,887
<b>ಅನುಬಂಧ - 17</b>				
I	ಅನಿಶ್ಚಿತ ಹೊಣೆಗಾರಿಕೆ & ಅವಕಾಶಗಳು		48,01,10,535	36,00,36,225
II	ಆದಾಯ ತೆರಿಗೆಯ ಅವಕಾಶಗಳು		0	0
	ಒಟ್ಟು		48,01,10,535	36,00,36,225



000023

**S R R K SHARMA ASSOCIATES  
CHARTERED ACCOUNTANTS**

Pranava Complex, Mezzaine Floor  
V th Cross, Malleshwaram  
Bangalore 560003  
Ph: 080-23366990  
Mobile: 9845129825, 9845699894  
E mail: casrrksharma@yahoo.com  
sak.ca1988@gmail.com  
GST No. 29AADFS6605C1ZC



**INDEPENDENT AUDITOR'S REPORT**

**To,**

**The Members,  
Sri Guru Raghavendra Sahakara Bank Niyamitha  
Bengaluru.**

We have audited the accompanying financial statements of **Sri Guru Raghavendra Sahakara Bank Niyamitha**, Bengaluru (henceforth referred as Bank) as at 31 March 2026 which comprise the Balance Sheet as at 31 March 2026 and the Statement of Profit and Loss Account for the year ended and a summary of significant accounting policies and other explanatory information. The returns of Basavangudi branch audited by us are incorporated in these financial statements.

**Management's Responsibility for the Financial Statements**

Management is responsible for the preparation of these financial statements that give a true and fair view of the financial position and financial performance of the Bank in accordance with the Banking Regulation Act 1949 (as applicable to co-operative societies), the guidelines issued by the Reserve Bank of India and the guidelines issued under section 63(1) of the Karnataka Co-operative Societies Act, 1959 (as applicable) and generally accepted accounting principles in India so far as applicable to the Bank. This responsibility includes design, implementation and maintenance of internal control relevant to the preparation of the financial statements that are free from material misstatement, whether due to fraud or error.

**Auditor's Responsibility**

Our responsibility is to express an opinion on these financial statements based on our audit. We conducted our audit in accordance with Standards on Auditing issued by the Institute of Chartered Accountants of India. Those Standards require that we comply with ethical requirements, plan and perform the audit to obtain reasonable assurance about whether the financial statements are free from material misstatements.

An audit involves performing procedures to obtain audit evidence about the amounts and disclosures in the financial statements. The procedures selected depend on the auditor's judgment, including the assessment of the risks of material misstatement of the financial statements, whether due to fraud or error. In making those risk assessments, the auditor



considers internal controls relevant to the Bank's preparation and fair presentation of the financial statements in order to design audit procedures that are appropriate in the circumstances, but not for the purpose of expressing an opinion on effectiveness of the Bank's internal control.

An audit also includes evaluating the appropriateness of accounting policies used and the reasonableness of the accounting estimates made by Bank, as well as evaluating the overall presentation of the financial statements.

We conducted our audit in accordance with Standards on Auditing (SAs). Our responsibilities under those Standards are further described in the Auditor's Responsibilities for the Audit of the Financial Statements section of our report. We are independent of the entity in accordance with the ethical requirements that are relevant to our audit of the financial statements and we have fulfilled our other responsibilities in accordance with these requirements.

We believe that the audit evidence, we have obtained is sufficient and appropriate to provide a basis for our qualified audit opinion. Relevant information pertaining to financial impact are reported in this Independent Auditor's Report and all other administrative related issues are provided in the main LFAR with annexures which forms part of this report.

As part of an audit in accordance with Standard on Auditing (SAs), we exercise professional judgment and maintain professional skepticism throughout the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations or the override of internal control.
- Obtain an understanding of internal control relevant to the audit in order to design audit procedures that are appropriate in the circumstances, but not for the purpose of expressing an opinion on the effectiveness of the entity's internal control. Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the entity's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up



to the date of our auditor's report. However, future events or conditions may cause the entity to cease to continue as a going concern.

### Qualified Opinion

In our opinion and to the best of our knowledge and according to the information and explanations provided to us, except for the effect of the matter described in the **Qualified Opinion** section of our report, the aforesaid financial statements give a true and fair view in conformity with the accounting principles generally accepted in India, of the state of affairs of the Bank as at 31<sup>st</sup> March, 2026 and Profit for the year ended on that date.

#### Details of Auditor's Qualified Opinion on the Financial Statements:

1. **Fraud in other GL accounts - Fraud in investments and fraud in pay order, bank accounts, cash account, inter branch account, deposit account, recovery from staff/management:**

Fraud in Investments	Rs.244.68 Crores
Fraud in cash Account	Rs.58.38 Crore
Fraud in Bank A/c	Rs.20.92 Crore
Fraud in inter branch	Rs.1.18 Crore
Fraud in Deposits	Rs.3.14 Crore
Fraud in pay orders	Rs.10.35 Crore
Fraud to be recover from Staff/Management	Rs.0.56 Crore

The bank has made 100% provision for the above frauds. These provisions are continuing since 2019-20. Technical written off of these balances may be considered after proper approval from regulators, in which case there could be an effect on the financial position of the bank, going forward.

2. **Interest on matured deposits:**

Interest is not provided on matured deposits; these interests are credited at the time of renewal of the deposit by the depositor. Hence bank has not followed the mercantile system of accounting for accounting the expenditure in this regard. Bank has not made total provision of Rs.24,91,52,692/- towards interest on matured deposits which includes Rs 4,69,835/- for the year.

3. **Non-compliance to RBI Guidelines:**

Please refer to Annexure 12 of LFAR of the list of non-compliance to the RBI Circular guidelines.

4. **Accounting standards :**

- (a) As per AS-22, the bank has to account for deferred tax liability/assets accordingly, but the same has not been accounted.
- (b) As per AS - 3 Cash flow statement is required to be prepared but same is not prepared.



- (c) As per ICAI guidance note on Financial Statements of Non-Corporate Entities, the bank has not prepared the fixed assets schedule of the Bank as prescribed format.

### Other matters

**1) Audit by Reserve Bank of India- for the position as on 31-03-2019, 31-03-21, 31-03-22, 31-03-2023, 31.03.2024 and 31.03.2025.**

**Serious irregularities observed by RBI-** The Reserve Bank of India (RBI) had conducted inspection of the Bank during the year 2019-2020 for the position as on 31-03-2019. RBI has observed serious irregularities in loans & advances, deposits and internal controls and thereby RBI imposed the Section 35A on Bank as on 10.01.2020 and which was extended up to 10<sup>th</sup> August 2026.

Further Reserve Bank of India (RBI) had conducted inspection of the Bank for the year 2022-23 for the position as on 31-03-2021, during year 2023-24 for the position as on 31-03-2022, during 2024-25 for the position as on 31-03-2023 & position as on 31.03.2024 and during the year 2025-26 for the position as on 31.03.2025.

**2) Action taken by RBI based on its inspection report for the position as on 31-03-2019.**

- a) **Significant changes in the Board of the Bank** - On 18.05.2020 the Board of Directors was superseded and Administrator was appointed due to large scale irregularities and fraud detected during RBI inspection.
- b) RBI has issued directives under Section 35A read with Section 56 of the Banking Regulation Act 1949, the validity of which was extended from time to time. The latest extension is up to 10-08-2026. As per this directive, bank is not allowed to do regular banking transactions except recovery of loans, renewal of deposits, and incur the administrative expenses as per the limits and conditions set out in the order.

**3) Forensic Audit:**

The RBI has appointed Chartered Accountant firm to carry out the Forensic audit for the bank on the specific areas to be covered. Accordingly, Forensic Auditor has conducted the audit and issued the report dt.26.05.2025. As per forensic audit recommendation, Bank has incorporated the following in their books of accounts.

- a) Reversal of provision for prior period loss (Re audit) Rs.483.38 Crores:  
The department of Co-Operative Audit has recommended vide their re audit report for provision of Rs.483.38Cr. As such the entries have been passed during the year 2020-21. But, as per the forensic audit observation this provision is in excess of provision actually required and recommended for reversal of the same provision. Accordingly, the bank has reversed the said provision by passing necessary entry as on 31.3.2025 and shown under prior period and extraordinary items in the profit and loss account for the year 2024-25.



b) Reversal of Provision for Pay Order account Rs 14.73 Crores. :

The Bank has made the provision for Pay Order amounting to Rs. 35.43 crores during the year 2020-21. Out of this provision, the forensic auditor has recommended for reversal of Rs.14.72 Cr vide their report based on their examination of books of accounts stating the actual receipt of funds in the account of the payer is less than the amount of the pay order issued as well some pay order made for the purpose of availing secured housing loan and secured vehicle loan. The effect of this has been shown under prior period and extraordinary items in the profit and loss account for the year 2024-25.

c) Provision for Bank/Cash Fraud:

The Bank has made the provision for Bank/cash fraud amounting to 60.95 Crores during earlier years. After due verification of entries in both cash and bank books, the forensic auditor has suggested to retain provision to the extent of Rs. 39.14 crores and reverse Rs.21.81 Crores excess provided by the Bank. Based on the recommendation, the bank has reversed the excess provision made in earlier year and shown under prior period and extraordinary items in the profit and loss account for the year 2024-25.

d) Provision for Fraud in Investments Rs 244.68 Crores:

The Bank has identified the said investments were created to falsify the fraudulent interest and principal recover from the fraudulent advances accounts and thereby preventing their classification as Non-Performing Assets. This has the effect of reclassifying advances as investments, giving the false impression that the advances had been recovered and subsequently invested in various deposits in order to match the bank current closing balances as on the date of audit of each year. This provision is accounted during the course of audit for the year ended 31.03.2020. The forensic auditor opines that, after obtaining regulatory approval the same may be written off from the books of account as there were no fund transfers to create these investments.


e) Advances:

**i) Tangibility of loans and advances:**

Due to large scale irregularities in sanction and disbursement of loans as reported in the RBI audit report for the financial year ending 2018-2019, Bank has treated the entire loan portfolio as fraud and classified as loss assets in the year 2019-20.

One of the scope of the Forensic Audit was to identify the fake and genuine loan portfolio.

In the report dated 26-05-2025 submitted by them regarding the loans and advance portfolio, concluded that the fraudulent accounts are opened to evergreen other existing accounts where in no payments are received or are frequently opened to conceal the trail of the frauds carried out over the years and that the Bank is holding security documents on very few accounts, the recoverability on disposal as such securities would amount to maximum of Rs.162.13 Crores subject to legal dispute and complications.



The report confirms that the entire advances outstanding under AAD category are opened fraudulently/fictitiously without having any deposit relation and hence the deposits would not reduce due to the nomenclature used as Advance against deposit.

The Mortgage loans/Secured Housing Loans were opened without any security or inadequate security or single property is attached to multiple loans and actual recoverability from 232 title deeds reported in the LDD as enforceable is subject to various factors, legal disputes, Marketability etc.

Due to All Inclusive Directions imposed by RBI, the Bank has not sanctioned/disbursed any fresh advances during the year 2025-26 except recovery of interest and principal dues.

In this regard, the Bank has to explore the possibility of recovering as much as possible from the title deeds available with the Bank either by way of SARFAESI Action or through Regular Court of Law.

**ii) Fake loans/ Ever green entries.**

Evergreening typically involves using new loans to repay the old ones and to avoid NPA classification.


The Forensic Audit analysis has revealed a more concerning practice that appears to involve fictitious loan repayments and disbursements, where book entries were passed to create the appearance of loan servicing without any actual inflow of funds from borrowers or genuine outflow for new loans. This manipulation seems designed to conceal the true delinquency status of loan accounts and artificially inflate the bank's financial health. To reconcile the fabricated repayments, corresponding fictitious disbursements or investments were often recorded, creating a circular flow within the bank's books without real economic substance.

The bank has created many fake loans in the system without any application/processing/sanction/Documentation/KYC and without any actual borrowers.

The Modus-Operandi involved primarily two distinct types of funding- One which is direct funding between two accounts and the other one which is involving other internal GLs to mask / layer the opening and closing of loan accounts.

In the direct funding accounts involving the credit entry corresponding to the first debit of the new loan account directly credited an existing loan account either to close the existing one or to represent repayment of a portion of the loan account. Further, the creation of new loan by closing old ones consisted of many scenarios e.g. closing one and opening once account (one to one), closing many old and opening one new account (many to one), opening many accounts by closing one old account (one to many) and opening many accounts by closing multiple loan accounts on the same day (many to many).

Whereas, in the in-direct funding mode- the existing loan accounts were credited by debiting intermediary General Ledger (GL), generally bank GL to show repayment of loan and new loan accounts were debited by crediting bank GL for corresponding amount to show disbursement of loan. However, there are no corresponding transactions in the Bank statements.



This category involved the credit entry corresponding to the first debit of the new loan account being directed to intermediary GL accounts.

The intermediary accounts inter-alia used are:

- a. Current Account with Indian Bank
- b. Current Account with IDBI Bank
- c. Inter-branch Accounts

The Forensic Audit report thus concludes that the opening of the new loan account did not involve any actual outflow of funds from the bank. These were essentially book entries, transferring balances between loan accounts. The primary impact of this direct funding mechanism appears to be the repayment of existing loan accounts by opening new ones, potentially to avoid the classification of the older loan accounts as Non-Performing Assets (NPA)


Further, the absence of any actual outflow of funds from the bank for the "new" loans and no genuine inflow of funds from borrowers for the "repayments". These were essentially accounting manipulations designed to misrepresent the true status of the loan portfolio and potentially conceal the extent of Non-Performing Assets.

f) Deposits:

During the financial year 2025-26, the Bank conducted a detailed verification exercise following a forensic audit that identified suspected fraudulent activities in 72 CASA, Fixed Deposit, and Society accounts with a total balance of ₹54.40 crores. As part of this exercise, the Bank contacted the concerned account holders through physical letters, electronic communications, and public notices on its website to verify the authenticity of these deposits. While some depositors responded and submitted supporting documents, the Bank found the information insufficient to establish the genuine source of funds. In addition, a large number of depositors did not respond and could not be traced at their registered addresses or contact details.

Based on the verification results, bank concluded that these deposits do not represent genuine liabilities of the Bank and were likely created through fraudulent accounting entries by the erstwhile management. Accordingly, as of March 31, 2026, deposits amounting to Rs.51.72 crores have been identified as fraudulent, of which, to the extent of ₹48.40 crores available in the respective SB / FD account have been reclassified from Deposits to "Other Liabilities" under the head "Recovery in Other Fraud Deposits." Further, 8 deposits aggregating to ₹2.68 crores have been provisionally considered genuine, subject to additional verification and collection of supporting documentation. The Bank is continuing a similar review process for the remaining doubtful and untraceable accounts.

Until the verification process is fully completed and the non-payable balances are formally written back in the books, the identified amounts will continue to be disclosed under Other Liabilities. Bank notes that this interim accounting treatment has temporarily reduced the reported Deposits balance and correspondingly increased



Other Liabilities as of March 31, 2026. The Bank is also taking appropriate legal and procedural steps to ensure proper communication with all concerned depositors and societies before any final write-back is carried out.

**4) Investments-** Bank's investments in Central and State Government Securities and fixed deposits with the Banks of Rs. 600.93 crores as on 31-03-2026 were confirmed with balance certificates as produced for verification by the bank. There is an increase in the investments by Rs.68.82 Crores on account of interest received and recovery of loans.

5) The Bank has also not obtained/renewed insurance policies covering the securities mortgaged/hypothecated.

**6) DICGC Claims/Instalments/premium:**

a) The Bank has made payment of DICGC claims for 22286 depositors amounting to Rs.714.88 crore till 31-03-2026. About 134 applicants with claim amount of Rs.2.62 crores were with-held/freeze/rejected by DICGC.

b) The Bank has not met its obligation towards repayment of DICGC instalments, which required to pay before 31.03.2026, since the bank has received the order against case no. WP 15368/2023 on 28.02.2026 for vacating the stay from the high court for repayment of DICGC instalments. There has been no further demand from DICGC after vacating of stay and the bank is yet to make the payment.

c) Bank has requested the DICGC authorities to refund of Rs. 8, 85, 29,524.36 towards the premium paid from September, 2020 to March 2025 on the insurance coverage of deposits on the ground that bank is not collecting any new fresh deposit from the public from 10.01.2020 and existing eligible deposits are already covered by DICGC Premium and the DICGC settlement was done as per the guidelines. Bank is awaiting the refund amount from the DICGC authorities. Pending confirmation from DICGC no entries have been passed during the year in the books of accounts by the bank. The bank has stopped making payment towards premium on the similar grounds during the year.

**7) Balancing of accounts:**

**i) Suspense others:** The opening balance as on 01-04-2025 is Rs. 6, 70,516.17. The closing balance as on 31-03-2026 is Rs. 5,88,695.17. Bank is advised to clear the suspense duly transferring to the respective accounts.

**ii) Debit balance in Savings Bank Accounts:** As per Balance sheet is Rs. 19, 52, 781.48 and as per schedule is Rs.20,95,744.99 There is a difference of Rs. 1,42,963.67 between Balance sheet and Schedule. This needs to be reconciled.



**8) Immovable properties-**

- a) Property No. 15 Subba Rama Chetty Road, Nettkallappa Circle, Basavanagudi, Bangalore 560004. Bank is holding proper title deeds.
- b) Property No 50, Subbaramachetty road, Nettakallappa circle, Basavanagudi, Bangalore-560044. As per letter No SBRBA/KJA/124/2020 dated 21st July 2020, the original documents of Property are under the custody of CID office for their verification duly acknowledged by them. Hence, the original documents are not made available for our verification.
- c) The water bills and electricity bills in respect of property # 50 are being issued in name of the seller of the building. These utility connections are to be transferred in favour of Bank.

**9) Other Audits:**

During the year any other audits like System audit (EDP Audit), Concurrent Audit, Revenue Audit are not conducted by the bank.

**10) Shares Issue :**

No Shares have been allotted during the year either for cash or otherwise during the year.

**11) Recovery action initiated-**

After imposition of All Inclusive Directions by RBI with effect from 10-01-2020, no fresh advances and fresh deposits except recovery of advances and renewal of deposits. Bank has started working on issuing notices duly arriving the balances after removing fake/ever green entries and adding interest.

- a) The Bank has issued SARFAESI notices for 268 borrowers. Symbolic possession has been taken with respect to 160 borrowers.
- b) Suit filed by the bank against the borrowers are - 908 cases.

**12. Non - obtention of debt acknowledgement/ Balance confirmation:**


There was no procedure laid down by the Bank for periodic review/renewal of advances including obtention of periodic balance confirmation and acknowledgment of debts or documents revival from the borrowers.

**13) Security – Enforceability:**

The Bank had appointed three advocates for legal due diligence of the available securities. Physical verification of these enforceable assets are carried out by the 7 valuers appointed by the bank and ascertain the realizable value of the securities amounting to 355.08 crores in respect of 200 properties and 32 securities are not traceable as reported by the valuer's.

**14) Signature on the Financial Statements:**

As per Bye law Balance Sheet, Statement of profit & loss and other Financial Statements' shall be signed by the President, at least two Directors and the Chief Executive officer.



The Bank was managed by Board of Directors from up to 17 May 2020. On 18 May 2020, the Board of Directors was superseded and Administrator was appointed due to large scale irregularities and fraud detected during RBI inspection.

Hence, the financial statements for the year ended 31 March 2026 are signed only by the Administrator of the Bank appointed under Section 30 and vested with powers of the Board under Section 30(3) of KCS Act, 1959.

**15) Going Concern-**

The bank has incurred substantial losses on account of fraudulent activities and the Bank is being under All Inclusive Directions of Reserve Bank of India with effect from 10-01-2020, thereby restrictions imposed on the operations, closure of non-functional branches and offices of the Bank, entire net worth of the Bank has become negative by (-) Rs.2024.83 crore. These conditions indicate the existence of a material uncertainty as a going concern.

**16) Income tax provision:**


During the year the Bank has not made the income tax provision on account of carried forward of business and depreciation loss from the Assessment year 2020-21 to 2024-25 as per books and ITR filed manually and belatedly u/s 139(4) of the Income tax Act. The bank has filed the manual Income tax return for the AY 2021-22 to 2024-25 since the due date for online filings u/s 139(4) was over by the time statutory audit was completed for the respective years. The bank has approached the Income Tax Department to condone the delay and requested to permit the online filing of ITR for the AY 2021-22 to 2024-25. Bank is of the confident that the Income Tax department will condone the delay and allow the carried forward of business loss and depreciation loss from the Assessment year 2021-22 to 2024-25. Hence bank has not made any provision for income tax during the year. However, if the IT department reject the bank's request, the income tax liability for FY 2025-26 will be around Rs. 15.80 crore plus applicable interest and penalty.

**17) Appropriation of Profit:**

As per Section 57 of KCS Act, 1959 net profit of the bank shall be appropriated towards minimum 25% to Statutory Reserve fund, 2% to the Co-Operative Education Fund and other specified funds as per bye laws and KCS Rules,1960, before transferred to reserve fund. However, bank has not complied with provisions of KCS Act and Rules for the year 2024-25 & 2025-26.

**18) Asset Classification (IRAC Norms):**

Housing Loan: Rs 20 lakhs Housing loan sanctioned to Jayalakshmi (Bank Staff) on 21.03.2019 the repayment EMI is fixed and the same is recovered regularly through her salary account. The present outstanding of Rs. 10, 31,456/- is within DP Limit and there is no overdue in the account. Hence this account to be classified as Standard Asset, however bank has made all advance as loss assets and provided 100% provision uniformly.



**19) Contingent liabilities:**

The Bank has legal cases which are ongoing in various Courts in Bangalore as at 31 March 2026 and not acknowledged as debt. The details are forming part of notes to the financials.

**20) Steps taken by the bank for recovery of advances and action taken for reporting of frauds to CID/CBI and ED.**

1. Lodging of complaints with CID, Police against employees and related persons

**A) Frauds- loans and advances:** Bank has made various complaints to CID for investigation through various letters during the period from April-22 to July 2023.

**Details of various complaints are listed in the Annexure 2 enclosed.**

**B) Cash fraud-** The Bank has identified the fraudulent withdrawal of cash from bank to the extent of Rs. 58.38 crores and has lodged a complaint with Superintendent of Police, Office of CID Bangalore vide various letters –


- i) Letter no. SCRSBN /OR/718/2020-21 dated 18/01/2021 for fraud of Rs. 48.80 crores
- ii) Letter no. SGR/PK/518/2022-23 dated 15-06-2022 for fraud of against Rs 1.79 crore
- iii) Letter no. SGRSBN/OR/1339/2021-22 dated 06-09-2021 against Rs. 7.79 crore

Superintend of Police, CID vide its letter 4/CRM/H&B/CID/2020 dated 24-05-2022 informed the arrest of officers –Mr Santosh Kumar A, Mr Shrirang Kulkarni, Mr Prashanth H.R, Mr Gururaj P, Mr Pavan P, Mr Rakesh D, Mr Ravi Kumar Aithal P S, Mr Ganapathi L Hegde, Mr Rajeev A G, Mr Sripad Hegde and it is said that matter is under investigation and case is yet to be filed in the Court by the Police department.

Vide order of the Govt. of Karnataka, Order No. HD 67 COD 2023, dated 02.12.2023 State Govt. consented to the CBI, for investigation of Fraud, CBI informed that they could not take over the investigation because of shortfall of police personnel in the state, subsequently meeting held with Chief Secretary to the GOK on 28.02.2025. has decided to withdrawn the case and give it back to CID for investigation by them, vide Government order No. HD 67 COD 2023/dated 20.05.2025.

We observed that there seems to be no further developments in these cases.

Bank has made 100% provision fraud in cash –Rs.58.38 crore.



**21) CAMELS Rating:**


Bank has been categorised as "D" during the year 2025-26 as per rating sheet enclosed. Percentage of marks scored is 97 out of 600 and weighted average percentage of marks is 18. The bank has to recover substantial recoveries in NPAs so as to improve its rating also comply with corporate governance.

**Report on Regulatory Requirements:**


Subject to the above, we report that,

- a) We have obtained all the information and explanations which to the best of our knowledge and belief were necessary for the purpose of our audit.
- b) In our opinion, proper books of accounts have been kept by the Bank so far as appears from our examination of those books and proper returns adequate for the purpose of our audit have been received from branch office of the Bank.
- c) The transactions of the Bank which have come to our notice are within the powers of the Bank.
- d) The Bank's Balance sheet and Statement of Profit and loss dealt with by this report are in agreement with the books of account and returns.

For S R R K SHARMA ASSOCIATES  
Chartered Accountants  
Firm Registration No: 003790S



CA S Ananda Krishna  
Partner  
Membership No: 027986







Place: Bengaluru

Date: 29.06.2026

UDIN: 26027986 LYIJSJS 2198

000035


**Sri Guru Raghavendra Co-operative Bank Niyamita**  
Balance Sheet of as on 31st March 2026

Capital and Liabilities	Schedule	Current year As on 31-03-2026	Previous Year As on 31- 03-2025
			Rs.
Capital	1	74,85,49,600	74,85,49,600
Reserve and Surplus	2	-21,04,36,31,798	-21,67,61,02,670
Deposits	3	18,93,10,12,975	19,40,25,02,097
Borrowings	4	0	0
Other Liabilities & Provisions	5	7,85,21,88,291	7,28,67,16,996
<b>TOTAL</b>		<b>6,48,81,19,068</b>	<b>5,76,16,66,024</b>
<b>ASSETS</b>			
Cash & Balances with Reserve Bank of India, State Bank of India, State Co-op. Bank & Central Co-op. Bank	6	7,45,314	28,75,663
Balances with Banks and Money At Call & Short Notice	7	30,40,10,518	30,50,25,597
Investments	8	5,75,29,40,000	5,02,88,80,000
Advances *	9	-	-
Fixed Assets	10	22,24,28,707	24,09,87,063
Other Assets	11	20,79,94,529	18,38,97,700
<b>TOTAL*</b>		<b>6,48,81,19,068</b>	<b>5,76,16,66,024</b>
Contingent Liabilities and Bills for Collection	12	48,01,10,535	36,00,36,225
<p>*Note on balance sheet total - The provisions were net off against respective assets. Since, the bank has provided 100% of loans &amp; advances, the same is shown as zero. Respective schedules give full details of the same.</p> <p>Notes to Accounts forms part of this Financial Statements</p> <p>As per our report of even date For <b>S R R K Sharma Associates</b> Chartered Accountants Firm Regn. No. 037905</p> <p align="right">For Sri Guru Raghavendra Sahakara Bank Niyamitha</p> <div style="display: flex; justify-content: space-around;"> <div style="text-align: center;">   <b>(CA S ANANDA KRISHNA)</b>            Partner            Membership No: 027986         </div> <div style="text-align: center;">  </div> <div style="text-align: center;">   <b>(Ajiit Krishnan Nair)</b>            Administrator         </div> <div style="text-align: center;">  </div> </div> <p>Place: Bengaluru Date: 29.06.2026 UDIN: 26027986 LYISJS2198</p>			

0036

**Sri Guru Raghavendra Co-operative Bank Niyamita**

<b>Schedule 1</b>			
<b>Share Capital</b>			
		<b>As on 31.03.2026</b>	<b>As on 31.03.2025</b>
I	<b>Authorised Capital</b>		
	(a) 10800000, Shares of Rs.100/- each	1,08,00,00,000	1,08,00,00,000
II	<b>Issued Capital</b>		
	(a) 7485496, shares of Rs.100/- each	74,85,49,600	74,85,49,600
III	<b>Subscribed Capital</b>		
	(a) 7485496, shares of Rs.100/- each	74,85,49,600	74,85,49,600
IV	<b>Called up Capital</b>		
	(a) On 7485496 shares of Rs 100/- Each	74,85,49,600	74,85,49,600
	Less : Calls Unpaid		
	Add: Forfeited shares		
IV	<b>Of (3i) above, held by :-</b>		
	(a) Individuals	74,85,49,600	74,85,49,600
	(b) Co-operative institutions	0	0
	(c) State Government	0	0
	<b>Total</b>	<b>74,85,49,600</b>	<b>74,85,49,600</b>
<b>Schedule 2</b>			
<b>Reserves and Surplus</b>			
I	<b>Statutory Reserve</b>		
	(a) Opening Balance	54,13,49,705	54,13,49,705
	Add/Deduction during the year	0	0
	<b>TOTAL</b>	<b>54,13,49,705</b>	<b>54,13,49,705</b>
II	<b>Building Fund</b>		
	(a) Opening Balance	32,87,84,570	32,87,84,570
	Add/Deduction during the year	0	0
	<b>TOTAL</b>	<b>32,87,84,570</b>	<b>32,87,84,570</b>
III	<b>Dividend Equalization Fund</b>		
	(a) Opening Balance	2,03,24,082	2,03,24,082
	(b) Additions during the year	0	0
	(c) Deductions during the year	0	0
	<b>TOTAL</b>	<b>2,03,24,082</b>	<b>2,03,24,082</b>
IV	<b>Other Funds and Reserves (to be specified)</b>		
	<b>a) FEDERATION FUND</b>		
	(a) Opening Balance	5,000	5,000
	Add/Deduction during the year	0	0
	<b>TOTAL</b>	<b>5,000</b>	<b>5,000</b>
	<b>b) MEMBERS DEATH RELIEF</b>		
	Opening Balance	1,22,18,274	1,22,18,274
	Add/Deduction during the year	0	0
	<b>TOTAL</b>	<b>1,22,18,274</b>	<b>1,22,18,274</b>
	<b>c) SPL. RESERVE FUND (HOUSING)</b>		
	Opening Balance	3,47,89,598	3,47,89,598
	Add/Deduction during the year	0	0
	<b>TOTAL</b>	<b>3,47,89,598</b>	<b>3,47,89,598</b>
	<b>d) INV. FLUCTUATION FUNDS</b>		
	Opening Balance	3,04,35,360	3,04,35,360
	Add/Deduction during the year		
	<b>TOTAL</b>	<b>3,04,35,360</b>	<b>3,04,35,360</b>
	<b>e) STAFF WELFARE FUND</b>		
	Opening Balance	1,95,31,213	1,95,31,213
	Add/Deduction during the year	0	0
	<b>TOTAL</b>	<b>1,95,31,213</b>	<b>1,95,31,213</b>
	<b>f) JUBILEE FUND</b>		
	Opening Balance	46,01,584	46,01,584



0037

	As on 31.03.2026	As on 31.03.2025
Add/Deduction during the year	0	0
<b>TOTAL</b>	<b>46,01,584</b>	<b>46,01,584</b>
<b>g) MEMBERS WELFARE FUND</b>		
Opening Balance	71,55,936	71,55,936
ADD/Deduction during the year	0	0
<b>TOTAL</b>	<b>71,55,936</b>	<b>71,55,936</b>
<b>h) CHARITY FUND</b>		
Opening Balance	53,01,584	53,01,584
ADD/Deduction during the year	0	0
<b>TOTAL</b>	<b>53,01,584</b>	<b>53,01,584</b>
<b>i) Profit and Loss account Debit Balance</b>		
Accumulated losses	-22,68,05,99,575	-27,86,74,75,643
Less - Profit for the Year	63,24,70,872	5,18,68,76,068
<b>Total Of Accumulated losses</b>	<b>-22,04,81,28,703</b>	<b>-22,68,05,99,575</b>
<b>GRAND TOTAL (I to III)+(IV a to i)</b>	<b>-21,04,36,31,798</b>	<b>-21,67,61,02,670</b>
<b>SCHEDULE 3</b>		
<b>Deposits</b>		
I Demand Deposits ( Current and Matured Deposits)		
(i) From Individuals #	3,82,48,36,042	3,72,56,70,046
(ii) From Central Co-Op Banks	0	0
(iii) From other Societies	1,87,52,79,442	1,85,38,15,451
II Savings Bank Deposits		
(i) From Individuals #	8,23,65,45,874	8,21,94,85,396
(ii) From Central Co-Op Banks	0	0
(iii) From other Societies	88,92,95,651	89,30,35,600
III Term Deposits *		
(i) From Individuals #	2,75,94,72,667	3,26,83,32,203
(ii) From Central Co-Op Banks	0	0
(iii) From other Societies	1,34,55,83,298	1,44,21,63,401
<b>Total (I,II,III)</b>	<b>18,93,10,12,975</b>	<b>19,40,25,02,097</b>
*Including deposits of Societies , staff security deposits, recurring deposits, cash certificates, etc. #Individual include deposits from institutions other than co-operative banks and societies.		
<b>Schedule 4</b>		
<b>Borrowings</b>		
I From the Reserve Bank of India and the State & Central Co-operative Banks : Co-operative Banks :	NIL	NIL
II From the State Bank of India	NIL	NIL
III From the State Government of which secured against	NIL	NIL
(i) Government and other Approved Securities	NIL	NIL
(ii) Other tangible securities	NIL	NIL
<b>Total (I, II, III and IV)</b>	<b>NIL</b>	<b>NIL</b>
<b>Schedule 5</b>		
<b>Other Liabilities and Provisions</b>		
<b>A Other Liabilites</b>		
I Bills payable (net)	0	0
II Inter-office adjustments (net)	0	0
III Interest accrued	11,54,710	11,52,694
iv Unclaimed Dividends	34,79,328	34,79,328
v Other Liabilities	7,74,38,65,345	7,17,83,96,066
<b>Total of Other Liabilites (A)</b>	<b>7,74,84,99,383</b>	<b>7,18,30,28,088</b>




000038

As on 31.03.2026

As on 31.03.2025

## Sri Guru Raghavendra Co-operative Bank Niyamita



		As on 31.03.2026	As on 31.03.2025
<b>B</b>	<b>Provisions</b>		
	Provision for PAY ORDER Account -REAUDIT	0	0
	<b>Total of (B)</b>	10,36,88,908	10,36,88,908
		10,36,88,908	10,36,88,908
	<b>Total of other liabilities &amp; Provisions(A+B)</b>	<b>7,85,21,88,291</b>	<b>7,28,67,16,996</b>
	<b>Schedule 6</b>		
	<b>Cash and Balances with Reserve Bank of India, State Bank of India, State Co-op. Bank and Central Co-op. Bank and Central Co-op. Bank</b>		
I	Cash in Hand	0	28,537
	Cash in ATM		
II	Balances with Reserve Bank of India		
	(a) In Current Account	0	0
	(b) In other Accounts	0	0
III	Balances with State Bank of India		
	(a) In Current Account	7,45,314	28,30,794
	(b) In other Accounts		
IV	Balances with State and Central Co-operative banks		
	(a) In Current Account	0	16,333
	(b) In other Accounts		
	<b>Total (I, II, III and IV)</b>	<b>7,45,314</b>	<b>28,75,663</b>
I	Balance with other Banks		
a)	Current deposits	4,76,38,063	1,27,76,848
b)	Fixed deposits		
	i)With Co-op Banks	0	0
	ii)With Other Banks	25,63,72,455	29,22,48,749
	<b>Total of Balance with other Banks(a+b+c)</b>	<b>30,40,10,518</b>	<b>30,50,25,597</b>
II	Money at Call and Short Notice		
	(a) With banks	NIL	NIL
	(b) With other institutions	NIL	NIL
	<b>Total of Money at Call and Short Notice</b>	<b>0</b>	<b>0</b>
	<b>Total Balances with Banks &amp; Money at Call &amp; Short Notice(I and II)</b>	<b>30,40,10,518</b>	<b>30,50,25,597</b>
	<b>Schedule 7</b>		
	<b>Balances with Banks &amp; Money at Call &amp; Short Notice</b>		
	<b>Schedule 8</b>		
	<b>Investments</b>		
I	In Central & State Government Securities	5,75,29,40,000	5,02,88,80,000
II	In shares of co-operative institutions (other than out of the Principal/ Subsidiary State Partnership Fund)	0	0
III	In debentures and bonds	0	0
IV	Others (To be specified)	0	0
V	<b>Total (I, II, III, IV)</b>	<b>5,75,29,40,000</b>	<b>5,02,88,80,000</b>
VI	Less : Provision for Depreciation in Investments		
	<b>Total (V minus VI)</b>	<b>5,75,29,40,000</b>	<b>5,02,88,80,000</b>
	<b>Schedule 9</b>		
	<b>Advances*</b>		
I	(a) Bills purchased & discounted	0	0
	(b) Cash credits, overdrafts & loans repayable on demand	6,97,17,47,050	6,99,89,32,088
	(c) Term Loans		
	i) Medium Term Loans	1,67,04,943	1,86,61,871
	ii) Long Term loans	6,75,23,07,096	6,82,75,69,863
	<b>Total of Term Loans ( i + ii )</b>	<b>6,76,90,12,039</b>	<b>6,84,62,31,734</b>
	<b>Total</b>	<b>13,74,07,59,089</b>	<b>13,84,51,63,822</b>



000039

**Sri Guru Raghavendra Co-operative Bank Niyamita**

		As on 31.03.2026	As on 31.03.2025
II	(a) Secured by tangible assets (b) Secured by bank/ government guarantees / Priority sectors (c) Unsecured <b>Note - Category wise breakup not available</b>	13,74,07,59,089	13,84,51,63,822
III	LESS: Provision for Bad and Doubtful Debts  *Note: Entire loans and advances are classified as fraud in the CBS system generated Balance Sheet-on account of fake/fictitious entries for evergreening of NPAs based on the RBI Report, Re-audit Reports and Enquiry report dt 29-07-2022 and directions under section 68 of KCS Act,1959. Hence,100% provision made since 2019-20 and shown under Provisions on Liability Side. loans and advances was nett off against Provision for bad and doubtful debts.	13,74,07,59,089	13,84,51,63,822
IV	<b>Total (I - III)</b>	<b>0</b>	<b>0</b>
<b>Schedule 10</b>			
<b>Fixed Assets</b>			
I	<b>Premises</b>		
	a) Written down value of premises/Immovable properties	22,19,58,624	22,21,93,715
	(b) Additions	0	0
	(c) Deductions during the year	0	0
	(d) Total (a and b minus c)	22,19,58,624	22,21,93,715
	(e) Less : Depreciation to date	2,11,582	2,35,091
	<b>(f) Total Of Written down value of immovable properties(d minus e)</b>	<b>22,17,47,043</b>	<b>22,19,58,624</b>
II	<b>Other Fixed Assets (including furniture and fixtures)</b>		
	(a) Written down value of other Fixed assets	1,90,28,439	2,15,21,165
	(b) Additions during the year	0	0
	(c) Deductions during the year	1,82,35,054	0
	<b>(d) Total Cost (a + b minus c)</b>	<b>7,93,385</b>	<b>2,15,21,165</b>
	(e) Less : Depreciation	1,11,721	24,92,726
	<b>(f) Total (d minus e)</b>	<b>6,81,664</b>	<b>1,90,28,439</b>
	<b>GRAND TOTAL (I+II)</b>	<b>22,24,28,707</b>	<b>24,09,87,063</b>
<b>Schedule 11</b>			
<b>Other Assets</b>			
A	<b>OTHER ASSETS</b>		
	Inter-office adjustment (net)		
	Interest receivables	10,11,50,807	9,47,51,756
	Stationery and stamps	0	3,835
	Non-banking assets acquired in satisfaction of claims	0	0
	Deposit with Special Court KPID	47,77,382	0
	Others	10,20,66,340	8,91,42,109
	<b>Total of A</b>	<b>20,79,94,529</b>	<b>18,38,97,700</b>
B	<b>FRAUD &amp; MISAPPROPRIATIONS</b>		
	Cash Fraud	58,38,97,636	58,38,97,636
	Fraud in PO+Investments+Bank Account +IBT	2,77,14,68,913	2,77,14,68,913
	FRAUD- TO RECOVER FROM STAFF/MGMT-REAUDIT	55,89,169	55,89,169
	Fraud in Deposits	3,14,34,817	3,14,34,817
	<b>Total of Fraud &amp; Misappropriations</b>	<b>3,39,23,90,535</b>	<b>3,39,23,90,535</b>
	<b>Less Provisions for Fraud &amp; Misappropriations</b>	<b>3,39,23,90,535</b>	<b>3,39,23,90,535</b>
	Net Of Provisions For Fraud & Misappropriations	0	0
	<b>Total of B</b>	<b>0</b>	<b>0</b>




	As on 31.03.2026	As on 31.03.2025
<b>Total of other asstes (A+B)</b>	<b>20,79,94,529</b>	<b>18,38,97,700</b>

**Sri Guru Raghavendra Co-operative Bank Niyamita**

<b>Schedule 12</b>		
<b>Contingent liabilities and bills for collection</b>		
Claims against the bank not acknowledged as debts	48,01,10,535	36,00,36,225
Liability for partly paid investments	NIL	NIL
Liability on account of outstanding forward exchange contracts	NIL	NIL
Guarantees given on behalf of constituents	NIL	NIL
Acceptances, endorsements and other obligations (including bills for collection)	NIL	NIL
Other items for which the bank is contingently liable- Refer Notes to Accounts for details		

Previous year figures have been re grouped/re arranged wherever necessary for confirming with current year figures



000041

**Sri Guru Raghavendra Co-operative Bank Niyamita**  
Statement of Profit and Loss Account for the year ended 31st March 2026

			Current year for YE 31.03.2026	Previous year for FY 31.03.2025
I	<b>Income</b>			
	Interest earned	13	58,92,48,576	44,58,61,934
	Other income	14	13,39,13,253	14,05,86,280
	<b>Total</b>		<b>72,31,61,828</b>	<b>58,64,48,214</b>
II	<b>Expenditure</b>			
	Interest expended	15	3,41,68,427	18,11,60,954
	Operating expenses	16	5,65,22,530	9,96,46,887
	Provisions & contingencies		0	0
	<b>Total</b>		<b>9,06,90,957</b>	<b>28,08,07,841</b>
III	<b>Profit/(Loss) (I - II)</b>			
	Net Profit/Loss (-) for the year		63,24,70,872	30,56,40,373
	Prior period and extraordinary items		0	4,88,12,35,696
	<b>Total</b>		<b>63,24,70,872</b>	<b>5,18,68,76,069</b>
IV	<b>Appropriations</b>			
	Transfer to statutory reserves		0	0
	Transfer to other reserves (to be specified)		0	0
	Proposed Dividend		0	0
	<b>Balance carried to Balance Sheet</b>		<b>63,24,70,872</b>	<b>5,18,68,76,069</b>
	<b>Notes to Accounts forms part of this Financial Statements</b>	17		

As per our report of even date  
For S R R K Sharma Associates  
Chartered Accountants  
Firm Regn. No. 03790S



(CA S ANANDA KRISHNA)  
Partner  
Membership No: 027986  
Place: Bengaluru  
Date: 23.06.2026  
UDIN: 26027986LYI.SJS2198



For and on behalf of the  
Sri Guru Raghavendra Sahakara Bank Niyamitha


  
(Ajit Krishnan Nair)  
Administrator



000042

**Sri Guru Raghavendra Co-operative Bank Niyamita**


<b>Schedule 13</b>				
<b>Interest Earned</b>				
			for YE 31.03.2026	for FY 31.03.2025
I	Interest/discount on advances/bills		16,17,81,032	5,63,46,278
II	Income on investments		42,74,67,543	38,95,15,656
III	Interest on balances with Reserve Bank of India, State Bank of India, State Co-op. Bank and Central Co-op. Bank		0	0
	<b>Total</b>		<b>58,92,48,576</b>	<b>44,58,61,934</b>
<b>Schedule 14</b>				
<b>Other Income</b>				
I	Commission, exchange and brokerage*		88,490	56,235
II	Profits on sale of investments		0	0
	Less : Loss on sale of investments		0	0
III	Profit on revaluation of investments		0	0
	Less : Loss on revaluation of investments		0	0
IV	Discount Received on Investments		46,340	4,70,19,499
V	Sale of furniture and fixtures other assets#		0	0
	Less : Loss on sale of land, buildings and other assets		0	0
VI	Profit on exchange transactions		0	0
	Less : Loss on exchange transactions		0	0
VII	Income from non-banking assets and profit (Loss) on sale of or dealing in such assets		0	0
VIII	Reversal of Provisions for Bad and doubtful debts		10,40,21,531	3,28,95,536
IX	Unclaimed liabilities written back		0	6,00,82,844
X	Interest received on Income Tax Refund		1,52,780	0
XI	Other income		2,96,04,111	5,32,166
	<b>Total</b>		<b>13,39,13,253</b>	<b>14,05,86,280</b>
<b>Schedule 15</b>				
<b>Interest Expended</b>				
	Interest on Deposits		3,41,68,427	18,11,60,954
	Interest on Borrowings		0	0
	<b>Total</b>		<b>3,41,68,427</b>	<b>18,11,60,954</b>



000043

**Sri Guru Raghavendra Co-operative Bank Niyamita**

<b>Schedule 16</b>			
<b>Operating Expenses</b>			
		for YE 31.03.2026	for FY 31.03.2025
I	Payments to and provisions for employees	2,38,03,535	1,97,08,589
II	Rent, taxes and lighting	10,18,662	9,57,402
III	Printing and stationery	5,96,521	75,033
IV	News paper publication for recovery	15,33,252	1,09,212
V	Depreciation on bank's property	3,35,884	27,27,817
VI	Directors' fees, allowances and expenses	0	0
VII	Auditors' fees and expenses	10,90,000	10,90,000
VIII	Legal, Recovery & Valuation Charges	55,32,938	28,97,178
IX	Postages, Telegrams, Telephones, etc.	1,44,697	99,679
X	Professional charges	80,000	15,00,000
XI	Repairs and maintenance	50,004	7,948
XII	Premium & Interest paid on Investments	15,51,885	6,04,49,705
XII	DICGC Insurance Premium	0	67,06,887
XIII	Fixed Assets Written off	1,82,35,054	0
XIV	Other Expenditure	25,50,099	33,17,437
	<b>TOTAL</b>	<b>5,65,22,530</b>	<b>9,96,46,887</b>



000044